

**THE BOOK WAS  
DRENCHED**

TIGHT BINDING BOOK

**TEXT FLY WITHIN  
THE BOOK ONLY**

UNIVERSAL  
LIBRARY

**OU\_198434**

UNIVERSAL  
LIBRARY



# ಗುಲಿಸ್ತಾನ್ ಕತೆಗಳು

ಮಂಧುಗಿರಿ ನಾಸುದೇವಮೂರ್ತಿ

ಪ್ರಕಾಶಕರು:

ಬೆಂಗಳೂರು ಸ್ತ್ರಿಂಟಿಂಗ್ ಅಂಡ್ ಪಾಲ್ಟ್ ಷಿಂಗ್ ಕಂಪನಿ, ಲಿಮಿಟೆಡ್  
ಬೆಂಗಳೂರು ಸಿಟಿ

ಎಲ್ಲ ಹಕ್ಕುಗಳನ್ನೂ ಕಾದಿತಲಾಗಿದೆ

ಬೆಂಗಳೂರು ಪ್ರೇಸ್, ಮೈಸೂರು ರೋಡ್, ಬೆಂಗಳೂರು ಸಿಟಿ

## ಮುನ್ನ ದಿ

ನನ್ನ ತರುಣವಿಶ್ವರಾದ ಶ್ರೀ॥ ಮಧುಗಿರಿ ವಾಸುದೇವಮೂರ್ತಿ ಗಳವರು ತಮ್ಮ ಈ ಗುಲಿನಾತ್ಮಾ ಗ್ರಂಥದ ಭಾಷಾಂತರಕ್ಕೆ ನನ್ನೊಂದ ಒಂದು ಮುನ್ನಡಿಯನ್ನು ಬಯಸಿದಾರೆ. ಹೋಮ ಮಾಡುವವರು ಮಾಡುತ್ತಿರಲಾಗಿ ಹೋಮಾಗ್ರಿಯ ಪಕ್ಷದಲ್ಲಿ ಕುಳಿತು ಯಾವುದೋ ಅಲ್ಲ ಸ್ವಲ್ಪ ಕೆಲಸಮಾಡಿ ಅಥವಾ ಯಾವ ಕೆಲಸವನ್ನೂ ಮಾಡದೆ ಇದ್ದು ಹೋಮ ಮುಗಿದ ಹೊತ್ತಿನಲ್ಲಿ ಎಲೆ ಅಡಿಕೆ ತೆಗೆದುಕೊಳ್ಳುವ ಒಂದು ಅಧಿಕಾರಸಾಧನವಿದೆ. ಕನ್ನಡ ಗ್ರಂಥಗಳಿಗೆ ಮುನ್ನಡಿ ಬರೆಯುವುದರಲ್ಲಿ ಇಂದು ನನ್ನ ಸಾಧನ ಇದರಂತೆ ಆಗಿದೆ. ಕಷ್ಟವೇನನನ್ನೂ ಕೊಡದೆ ಮಯಾದಿಯನ್ನು ಮಾತ್ರ ತೋರುವ ನನ್ನ ಮಿತ್ರರ ಈ ವ್ಯಾಪಾರಕ್ಕೆ ನಾನು ಮತ್ತೆ ಮತ್ತೆ ಸಿಸ್ಯಂಕೋಚವಾಗಿ ಅಥವಾ ಬಹು ಸ್ವಲ್ಪ ಸಂಕೋಚ ದಿಂದ ಒಷ್ಟುತ್ತಿದೇನೆ. ಇದು ಅಂಥದೇ ಒಂದು ಸಂದರ್ಭವಾಗಿದೆ.

ನಮ್ಮ ಹೋಸ ಸಾಹಿತ್ಯ ಆರಂಭವಾದದ್ದು ಭಾಷಾಂತರಗಳಿಂದ. ಇಂಗ್ಲೀಷು, ಬಂಗಾಳಿ, ಮರಾಠಿ, ತೆಲುಗು ಭಾಷೆಗಳಿಂದ ಯತ್ನಾರು ಪ್ರಸ್ತುತಗಳು ಪರಿವರ್ತಿತವಾಗಿ ಬಂದವೇಲೇ ಕನ್ನಡ ಲೇಖಕರು ಸ್ವತಂತ್ರ ಕೃತಿಗಳನ್ನು ರಚಿಸಲಾರಂಭಿಸಿದರು. ಸ್ವತಂತ್ರ ರಚನೆಯಿಂದ ಒಂದು ಆರ್ಥಕ್ಕೆ ಭಾಷಾಂತರ ಕಾರ್ಯಕ್ಕೆ ತೊಂದರೆ ಆಯಿತು. ಆದರೂ ಸ್ವತಂತ್ರ ಕೃತಿ ಸೃಷ್ಟಿಯಾಗುವುದು ತೀರ್ಜಾ ಆವಶ್ಯಕ ಎಂಬ ದೃಷ್ಟಿಯಿಂದ ಈ ಸ್ಥಿತಿಯನ್ನು ನಾವು ಸಾವ್ಯಗತಿಸಿದ್ದೇವೆ. ಒಂದು ಜನದ ಸ್ವಂತ ಅನುಭವಕ್ಕೆ ರೂಪ ಕೊಡಬಲ್ಲಿದು ಸ್ವತಂತ್ರ ಸಾಹಿತ್ಯವೇ. ಆದ್ದರಿಂದ ನಮ್ಮಲ್ಲಿ ಸ್ವತಂತ್ರವೆಂಬ ರೀತಿಯ ಕೃತಿ ಬೆಳೆಯುವುದು ಸಂತೋಷದ ವಿಷಯ.

ಆದರೆ ಸಜೀವವಾಗಿರುವ, ಬೆಳೆಯುತ್ತಿರುವ, ಒಂದು ಸಾಹಿತ್ಯ ಇತರ ಸಾಹಿತ್ಯಗಳ ಮೈತ್ರಿಯನ್ನು ಬಹುಕಾಲ ತೋರಿಯಲಾಗದು. ಕನ್ನಡಕ್ಕೆ ಪ್ರಪಂಚದ ಎಲ್ಲಾ ಭಾಷೆಗಳ ಉದ್ದ್ರಂಥಗಳೂ ಭಾಷಾಂತರವಾಗಬೇಕನ್ನುವುದೇ ನಮ್ಮ ಧೀರ್ಯ. ಆದ್ದರಿಂದ ಪರಿವರ್ತಕರ

ಕಾರ್ಯವೂ ಸತತವಾಗಿ ನಡೆಯುತ್ತಿರಬೇಕು; ಇದಕ್ಕಾಗಿ ಇದರಲ್ಲಿ ಅಭಿರುಚಿ ಉಳ್ಳ ಹತ್ತಾರು ಲೇಖಕರಾದರೂ ದುಡಿಯುತ್ತಿರಬೇಕು. ಅಲ್ಲದೆ ಭಾಷಾಂತರಕಾರರು ಸಾಧ್ಯವಾದಪ್ಯಮಟ್ಟಿಗೆ ತಾವು ಪರಿವರ್ತನೆಯನ್ನು ಗ್ರಂಥಗಳನ್ನು ಮೂಲಭಾಷೆಯಲ್ಲಿ ಪಾಠಮಾಡಿ ತಿಳಿದುಕೊಂಡವರಾಗಿರಬೇಕು. ಹೀಗಾಗುತ್ತಿದ್ದರೆ ಮಾತ್ರ ಕನ್ನಡಲೇಖನ ಪ್ರಪಂಚ ಸರಿಯಾದ ರೀತಿಯಲ್ಲಿ ಬೆಳೆಯುತ್ತಿದೆ ಎಂದು ನಾವು ಧೈರ್ಯದಿಂದಿರಬಹುದು.

ಈ ಗ್ರಂಥದ ಲೇಖಕರು ನಮಗೆ ಈ ಧೈರ್ಯವನನ್ನು ಕೊಡುವಂತೆ ಕೆಲಸಮಾಡುತ್ತಿರುವ ಮಿಶ್ರರಲ್ಲಿ ಒಬ್ಬರು. ನಮ್ಮಲ್ಲಿ ಈಗ ಸಂಸ್ಕೃತ, ಇಂಗ್ಲೀಷು, ಬಂಗಾಳಿ, ಮರಾಠಿ, ಕೆಲುಗು, ತಮಿಳು, ಹಿಂದಿ ಭಾಷೆಗಳಿಂದ ಆಯಾ ಭಾಷೆಗಳಲ್ಲಿರುವ ಮೂಲ ಗ್ರಂಥಗಳನ್ನು ಸೋಡಿಕೊಂಡು ಭಾಷಾಂತರ ಮಾಡಿಕೊಡಬಲ್ಲ ಲೇಖಕರು ಹಲವರಿದಾರೆ. ಗ್ರೀಕ್ ಭಾಷೆಯಿಂದ ಹೀಗೆ ಭಾಷಾಂತರ ಮಾಡಿರುವವರು ಒಬ್ಬರಿದಾರೆ. ಇತರ ಭಾಷೆಗಳ ಪರಿಚಯವನನ್ನು ಸಂಪಾದಿಸಿ ಈ ಕೆಲಸವನ್ನು ಮಾಡಬಲ್ಲವರು ಮುಂದೆ ಬರಬೇಕಾಗಿದೆ. ಇಂಥ ಭಾಷೆಗಳಲ್ಲಿ ಮುಖ್ಯವಾದವು ಉದ್ಯುಕ್ತ, ಮತ್ತು ಪರೀಕ್ಯಾಯನ್. ಶ್ರೀ॥ ವಾಸುದೇವಮಾತ್ರಿಗಳವರು ಈ ಭಾಷೆಗಳನ್ನು ಅಭ್ಯಾಸ ಮಾಡಿದಾರೆ. ಅವುಗಳ ಕೃತಿಗಳಿಂದ ನೇರವಾಗಿ ಪರಿವರ್ತನೆಯನ್ನು ಮಾಡಿದಾರೆ. ಇದು ಕನ್ನಡಕ್ಕೆ ಹಿರಿಯ ಸೇವೆ. ಈ ಬಗ್ಗೆ ನಾವು ಈ ಲೇಖಕರನ್ನು ಅಭಿನಂದಿಸಬೇಕು.

ಇನ್ನು ಈಗ ಇವರು ತೆಗೆದುಕೊಂಡಿರುವ ಗ್ರಂಥದ ವಿಚಾರ ಹೆಚ್ಚು ಏನನ್ನೂ ಹೇಳಬೇಕಾದುದಿಲ್ಲ. ಮಹಾ ಕವಿ ಸಾದಿ ಲೋಕಪ್ರಸಿದ್ಧನಾದ ರಸಿಕ ತತ್ತ್ವಜ್ಞ. ಇವನ ರಸ್ಯಜೀವನ, ಸೂಕ್ಷ್ಮದೃಷ್ಟಿ, ಉಕ್ತಿಚಾತುರಿ ಇವನ ಗುಲಿಸ್ತಾನ್ ಕೃತಿಗೆ ಲೋಕದ ಸಾಹಿತ್ಯದಲ್ಲಿ ಒಂದು ಉನ್ನತ ಸ್ಥಾನವನ್ನು ಗಳಿಸಿದೆ. ಇದುವರಿಗೆ ನಮ್ಮಲ್ಲಿ ಈ ಕೃತಿಯ ಪರಿಚಯ ವನ್ನು ಬಯಸಿದವರು ಯಾವುದಾದರೊಂದು ಇಂಗ್ಲಿಷ್ ಪರಿವರ್ತನವನ್ನು ಸೋಡಬೇಕಾಗಿತ್ತು. ಈಗ ಶ್ರೀ॥ ವಾಸುದೇವಮಾತ್ರಿಗಳ ಉದ್ಯಮ ದಿಂದ ಅದನ್ನು ಕನ್ನಡದಲ್ಲೇ ಪಡೆಯಬಹುದಾಗಿದೆ. ಈ ಸೇವೆಯ ಬಹುಮುಖವಾದ ಗುಣಗಳಲ್ಲಿ ಎರಡು ಮುಖ ಪ್ರಧಾನವಾದವು: ಬಹು

ಹೆಚ್ಚು ಸಂಖ್ಯೆಯ ಕನ್ನಡಿಗರು ಸಾದಿಯ ಹೊಡ್ಡೋಟವನ್ನು ಹೊಗಬಹುದು; ಅದರ ಸಾಂದರ್ಭ ಸಾರಭವನ್ನು ಹೆಚ್ಚು ನಿಕಟವಾಗಿ ಅನುಭವಿಸಬಹುದು.

ಲೇಖಕರ ಹಿರಿಯ ಕನ್ನಡ ಸೇವೆ ಕನ್ನಡಿಗರಿಗೆ ಹಿರಿಯ ಉಪಕಾರವಾಗಿದೆ. ಈ ಬಗ್ಗೆ ನಾನು ಶ್ರೀ॥ ವಾಸುದೇವಮೂರ್ತಿಗಳನ್ನು ಹೃತ್ಕೂವುಕ್ಕ ವಂದಿಸುತ್ತೇನೆ.

ಸಾದಿಯ ಹೊಡ್ಡೋಟದ ಕಂಪು ಕನ್ನಡ ಸುಡಿಯಲ್ಲಿ ಹರಡಲಿ.

ಬೆಂಗಳೂರು,  
ಪಾಠ್ಯವ ಸಂಪತ್ತರ ಜ್ಯೇಷ್ಠ ಬಹು ಲ ಪಂಚಮಿ,  
ಇಂ-೬-೧೯೪೫.

ಶ್ರೀನಿವಾಸ



## విషయసూచిక

---

	పుట్ట		పుట్ట
కవి: కావ్య	..	ర	అరు
తాంతియు సుళ్లు	..	ఉ	అరు
దొరెయు కనసు	..	ఒ	అం
ఆశ్చేయి—ఆశ్చేయి	..	ఒ	అం
చికిత్స	..	అ	అం
పురుషునే	..	అ	అం
హింజాజ యాత్రెయల్లి	..	అ	అం
దుద్రశే	..	రం	అం
మున్నారు అరవత్తు బట్టిన కతె రం			
లుపదేశ	..	రం	అం
కృతజ్ఞ తే	..	రం	అం
తోఱికయు మానవ	..	రం	అం
ఇన్నోందు కతె	..	రం	అం
లెబనానిన సాధు	..	రం	అం
నెనప్ప	..	రం	అం
సాది సంగీతకే హోదదు	రం		
సాధుగళ్లుద సాధుగళు ..	రం		
తిందవను—తిస్సదవను ..	రం		
రాత్రియు ఎళ్ళర	రం		
మగళు—అళుయు	రం		
సాప్తంత్ర్య	రం		
బలహిన	అం		
తెల్గుగాద సాధు	రం		
		పూర్ణ	అం
		పరశే	అం
		హేగిత్తు?	అం
		జీఐన ప్రత్యే	అం
		మహజీన	అం
		మదు	అం
		కురాన్ పరన	అం
		యమాదియు నేరే	అం
		బాణ—బిరసు	అం
		కాగె—గాళి	అం
		కణ్ణన నోఎపు	అం
		ల్యూల—మజ్హను	అం
		సమాధియ మేలే	అం
		తప్పోప్పు	అం
		తండ—మగ	అం
		ఖిరయ కండ కనసు	అం
		దొరెయు వాతు	అం
		లేసు	అం
		బోసియాబ	అం
		ఉదోయిగవిల్లద ఓదు	అం
		కీశ్వాద్యైపద వ్యాపారి	అం
		సాదియు వాద—	
		బదన శ్రీమంతర మాతు	అం



# ಗುಲಿಸ್ತಾನ್ ಕತೆಗಳು

ಕವಿ: ಕಾವ್ಯ

೧

ಗುಲಿಸ್ತಾನ್ ಪರ್ಸಿಯನ್ ಸಾಹಿತ್ಯದಲ್ಲಿ ಪ್ರಸಿದ್ಧವಾದ ಗ್ರಂಥ. ಇದನ್ನು ಬರಿದ ಕವಿ ಷೇಕ್ ಮಾಸ್ಲುಹುದ್ದೀನ್ ಸಾದಿ. ಇವನ ಕಾಲ ಕೃಸ್ತಿಕ ಸುಮಾರು ಗಳಳಿಂದ ಇಶ್ವರ ವರೆಗೆ. ಅಮೃತ ಪರ್ವತ ಬದುಕಿ ಬಾಳಿದ ಎಂದು ಹೇಳುತ್ತಾರೆ. ಇವನು ಹುಟ್ಟಿದ ಉರುದಕ್ಕಿಣ ಪರ್ಸಿಯಾದ ಮುಖ್ಯಸ್ಥಳವಾಗಿದ್ದ ಷೀರಾಸ್. ಪ್ರಸಿದ್ಧರಾದ ಕವಿಗಳ ಜನ್ಮಸ್ಥಳವೆಂದು ಈ ಪಟ್ಟಣಕ್ಕೆ ಪರ್ಸಿಯನ್ ಸಾಹಿತ್ಯದಲ್ಲಿ ಒಂದು ಪ್ರಾಶಸ್ಯವಿದೆ. ಹಾಫಿಸ್ ಕವಿಯೂ ಈ ಉರಿನವನೆ.

ಸಾದಿಯ ತಂಡಿಗೆ ಷೀರಾಸ್ನಿನ ದೊರೆಗಳ ಬಳಿಯಲ್ಲಿ ಕೆಲಸವಿತ್ತು. ಸಾದಿ ಇನ್ನೂ ಚಿಕ್ಕವನಾಗಿರುವಾಗಲೇ ತಂಡಿ ತೀರಿಕೊಳ್ಳಲು ದೊರೆಯಾದ ಸಾದ್-ಬಿನ್-ಇಂಗಿ ಇವನನ್ನು ಕೈಬಿಡಿದು ಮುಂದಕ್ಕೆ ತಂದ ನೆಂದು ಗೊತ್ತಾಗುತ್ತದೆ. ದೊರೆಯ ಸನ್ನಪಿಗಾಗಿಯೇ, ಕವಿ ಸಾದಿ ಎಂಬ ಹೆಸರನ್ನು ಇಟ್ಟುಕೊಂಡು; ಮೊದಲು ಇವನಿಗೆ ಮಾಸ್ಲುಹುದ್ದೀನ್ ಎಂದು ನಾಮಕರಣವಾಗಿತ್ತು.

ಸಾದಿಯ ಹಚ್ಚಿನ ವಿದ್ಯಾಭ್ಯಾಸವೆಲ್ಲ ಬಗ್ಗೆದಿನ ನಿಜಾಮಿಯಾವಿಶ್ವವಿದ್ಯಾಸ್ವಿಲಯದಲ್ಲಿ ನಡೆಯಿತು. ಆವನು ವಿದ್ಯಾಲಯದ ಆವರಣದ ಹೊರಗಿದ್ದ ಹಿರಿಯ ಸಾಹಿತಿಗಳನ್ನೂ ಅನುಸರಿಸಿ ಅನೇಕ ವಿಷಯಗಳನ್ನು ಸಂಗ್ರಹಿಸಿ, ಅರಬ್ಬಿ ಪಾರಸಿ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯ ಸಂಪಾದಿಸಿ ಪಾರಸಿ ಸಂಸ್ಕೃತಯ ವೇಶಿಪ್ಪುವಾದ ಸೂಫಿ ಮತವನ್ನು ಚೆನ್ನಾಗಿ ಮನನ ಮಾಡಿಕೊಂಡು ವಿದ್ಯಾಭ್ಯಾಸದ ಕಾಲದಲ್ಲಿಯೇ ಪರ್ಸಿಯಾದ ಪಶ್ಚಿಮದ ಗಡಿಯಿಂದ ಪೂರ್ವದ ಗಡಿಯ ವರೆಗೆ ಆಗಾಗ ಸಂಚಾರಮಾಡಿ ಒಳ್ಳೆಯ ಬರಹಗಾರನೆಂದೂ ವಾಗಿಯೆಂದೂ ಹೆಸರು ಗಳಿಸಿದನು.

ಸಾದಿಯ ವಿದ್ಯಾಭ್ಯಾಸದ ಕಾಲ ಮುಗಿಯುವ ವೇಳೆಗೂ, ಪರ್ಸಿಯದ ಮೇಲೆ ಟಾಟ್‌ರರ ದಾಳಿಗಳು ಪ್ರಾರಂಭವಾಗುವ ವೇಳೆಗೂ ಸರಿಯಾಯಿತು. ಈ ಗೊಂದಲವನ್ನು ನೋಡಿ ಅವನು ಬೇರೆ ಬೇರೆ ದೇಶಗಳಲ್ಲಿ ತಿರುಗಿಕೊಂಡಿರುವುದೇ ಮೇಲೆಂದು ಹೊರಟುಬಿಟ್ಟುನು. ಹಿಂದೂಸ್ತಾನದಲ್ಲಿ ಗುಜರಾತ್ ದೇಹಲಿಗಳವರಿಗೂ ಬಂದಿದ್ದ ಪಶ್ಚಿಮದಲ್ಲಿ ಈಚ್ಚೆ ಅಬಿಸೀಯಾಗಳವರಿಗೂ ಸಂಚಾರವಾಡಿ ಅಲ್ಲಿ ಸ್ವಲ್ಪ ಕಾಲ ಇಲ್ಲಿ ಸ್ವಲ್ಪಕಾಲ ಇದ್ದ ಏರಾಸ್ಟಿಗೆ ಬಂದು ನೆಲಸುವವೇಳಿಗೆ ಇವನಿಗೆ ಇಂ ವರುಷ ವಯಸ್ಸಾಗಿತ್ತು. ಆಗ ಸಾದ್-ಬಿನ್-ಖಂಗಿಯ ಮೊಮ್ಮೆಗಾದ ಅಬೂಬಕರ್-ಬಿನ್-ಸಾದ್ ಅಲ್ಲಿ ಆಳುತ್ತಿದ್ದನು. ಸಾದಿ ತನ್ನ ಗುಲಿಸ್ತಾನ್ (ಹೊಗಳ ತೋಟ) ಮತ್ತು ಬೋಸ್ತಾನ್ (ಪರಿಮಳದ ಖದ್ಯಾನ) ಗ್ರಂಥಗಳನ್ನು ಬರೆದು ಆಗಲೇ.

ಪರ್ಸಿಯದ ನಾನಾ ಭಾಗಗಳಲ್ಲಿ ಎಷ್ಟು ರಾಜಕೀಯ ಬದಲಾವಣೆಗಳಾದಾಗ್ಯೋ ಮಂತ್ರಿಗಳೂ ಶ್ರೀಮಂತ ಅಧಿಕಾರಿಗಳೂ ಸಾದಿಯನ್ನು ಪ್ರಿಯ್ಯಭಾವದಿಂದ ಕಂಡುಕೊಂಡಿದ್ದ ರೆನ್ನುವುದರಲ್ಲಿ ಸಂದೇಹ ಕಾಲು ವೆದಿಲ್ಲ. ತಬ್ರೀಷ್ ನಗರದಲ್ಲಿ ರಾಜಧಾನಿಯನ್ನು ಮಾಡಿಕೊಂಡ ಟಾಟ್‌ರ ದೊರೆಗಳ ಒಳ ಮುಖ್ಯ ಅಧಿಕಾರಿಗಳಲ್ಲಿದ್ದ ಜಾ-ಆಸಿ ಸಹೋದರರು ಸಾದಿಗೆ ಬಹಳ ಸಹಾಯ ಮಾಡಿದರು. ಟಾಟ್‌ರರ ಕಾಲದಲ್ಲಿ ಪರ್ಸಿಯಾಕ್ಕೆ ಎಷ್ಟೊಂದು ಹಾನಿ ತಟ್ಟಿತಾದರೂ ಪರ್ಸಿಯನ್ ಸಾಹಿತ್ಯ ಅಳಿಯಲ್ಲಿವೆನ್ನು ವೆದಕ್ಕೆ ಆಗಿನ ಕಾಲದಲ್ಲಿ ಸಾದಿ ಮೊದಲಾದ ಕೆಲವು ದೊಡ್ಡ ಕವಿಗಳು ಇದ್ದೇ ನಿರ್ದರ್ಶನವೆಂದು ವಿಮರ್ಶಿಸಿರು ಹೇಳುತ್ತಾರೆ.

ಸಾದಿಯ ಬರಹಗಳು ಶುಮಾರು ೩೦-೩೨ ಹೊತ್ತುಗೆಗಳಷ್ಟುಗೂ ತ್ತವೆ. ಗುಲಿಸ್ತಾನ್ ಬೋಸ್ತಾನ್ ಮುಂತಾದ ಮೂರು ನಾಲ್ಕು, ಸುಲಭವಾಗಿ ಎಲ್ಲ ಜನರೂ ಮೆಚ್ಚುವ ಗ್ರಂಥಗಳಾಗಿವೆ; ಮುಕ್ಕುವು ಸ್ವಲ್ಪ ಪಂಡಿತ ಗ್ರಂಥಗಳ್ಯವಾಗಿವೆ. ಹಾಸ್ಯ ರೀತಿಯಂದ ಗುರಿಯಿಟ್ಟು ಹೇಳುವ ಶಕ್ತಿ ಸಾದಿಯ ಮಾತುಗಳಲ್ಲಿದೆಯೆಂದು ವಿಮರ್ಶಿಸಿರು ಒಪ್ಪುತ್ತಾರೆ. ಸಾದಿಯ ಸ್ವದೇಶ ಬಂಧುಗಳು ಇವನಿಗೆ ಪೇಕ್ ಸಾದಿ ಎಂಬ ಮರ್ಯಾದೆಯ ಹೆಸರನ್ನು ಸಲ್ಲಿಸಿದ್ದಾರೆ. ಹಣತೆ ಹೊತ್ತಿಸುವ ಪ್ರತಿ

ಯೊಂದು ಮನೆಯಲ್ಲೂ ಸಾದಿಯ ಮಾತುಕತೆಗಳ ಒಂದು ಸಂಗ್ರಹ ವಿರಚಿಕೆಂತೆ.

೨

ಸಾದಿ ತನ್ನ ಗುಲಿಸ್ತೂನ್ ಗ್ರಂಥಕ್ಕೆ ತಾನೇ ಒಂದು ಸ್ವಾರ್ಪಣ್ಯವಾದ ಪೀರಿಕೆ ಬರೆದಿದ್ದಾನೆ. ಆ ಪೀರಿಕೆಯ ಕೆಲವು ಭಾಗಗಳು ಹೀಗೆ ಇವೆ:

**ಡೇವನ ಕರುಣೆ :**

‘ಡೇವನು ಬೆಳಗಿನ ಸುಳಗಾಳಿ ಎಂಬ ತನ್ನ ಮಂತ್ರಿಗೆ ಹೇಳಿದ ಹಸುರು ಹುಲ್ಲಿನ ಹಾಸಿಗೆಯನ್ನು ಹರಡು ಎಂದು. ವಸಂತದ ಮುಂಗಾರ ಮುಗಿಲು ಎಂಬ ದಾದಿಗೆ ಅಪ್ಪಣಿ ಮಾಡಿದ, ಭೂಮಿಯೆಂಬ ತೊಟ್ಟುಲಲ್ಲಿ ಎಳಿಸಿಗಳೆಂಬ ಮಕ್ಕಳನ್ನು ತಳಾಗಿ ಸಲಹು ಎಂದು. ಹೊಸವರುಷದ ಉಡುಗೊರೆ ಎಂದು ಗಿಡಗಳಿಗೆ ಹಸುರಾದ ಎಲೆಗಳನ್ನು ತೊಡಿಸಿದ. ಚಿಗುರುಗೊಂಬಿಗಳೆಂಬ ಮಕ್ಕಳಿಗೆ ನಗುವ ಹೂವುಗಳ ದಂಡಿಗಳಿಂದ ಅಲಂಕರಿಸಿದ. ಹುಲ್ಲಿನೊಳಗಿನ ರಸ ಅವನ ಶಕ್ತಿಯಂದ ಜೇನು ರಸದಂತೆ ಸವಿಯಾಯಿತು. ಅವನ ಪಾಲನೆಯಿಂದಲೇ ಹುಟ್ಟಿಹಾಕಿದ ಬೀಜ ಖಚಿತರದ ಮರವಾಗಿ ಬೆಳೆಯಿತು.’

ಸಾದಿಗೆ ತನ್ನ ಉರಿನ ವೇತೆ ಬಂಜ ಮಮತೆ. ‘ಉನ್ನತೋನ್ನತ ನಾದ ಡೇವನು ಪರಮ ಪಾನನ ಭೂಮಿ ಶಿರಾಸ ರಾಜ್ಯವನ್ನು ಕಡೆಯ ಕಾಲದವರೆಗೆ ಸುಲಿದೊಳಿಸಿರಲಿ!’ ಎಂದು ಹೇಳುತ್ತಾನೆ.

**ಮಾತನಾಡಬೇಕಾದ ಸಂದರ್ಭದ ವರ್ಣನೆ ಹೀಗೆ ಬರುತ್ತದೆ.**

‘ಬಾಂಧಾಳಗೆ ಸಾಲಗೆಯು ಇಹುದೆಂದರೇನಯ್ಯಾ,  
ಮತಿಯಂಬ ಭಂಡಾರಕದು ಬೀಗದಾ ಕೈಯಿ  
ಮುಂಚ್ಚೆ ಇವು ಮುಂಚಿ ರಲು ಹೇಳಲಿಗಕುದೆಂತು  
ಒದವೆ ಇಹುದೊಂಬಿ ಒಳಗೆ ಏನಿಹುದೊ ಮಾರಲ್ಪ್ಯ?  
ಬುದ್ಧಿವಂತರ ಮುಂದೆ ಮೌನ ಲೇಸಿರಬಹುದು,  
ಅಭಿಮಾನ ಕೊಡುವಂದು ಬಿಂಬಿ ಆಡಲುಬೇಕು.  
ತಿಳಿವಿಗಿದು ಕತ್ತಲೆಯು, ಮೌನದಾ ಕಾಲದಲಿ  
ಮಾತು, ಮಾತಿನ ವೇಳೆ ಮೌನವನು ಧರಿಸಿಹುದು.’

ಸಾದಿಯ ತೋಟಿ:

‘ವನು ಸೊಬಗಿನ ಬೀಡು !

ಪೃಥಿವೀವನು ಅರಳಿಸುವ ವೃಕ್ಷಗಳು ಮೇಲೆಲ್ಲ ಹೇಣಿದು ಹಜ್ಬಿಹವು,  
ನೆಲವೆಲ್ಲ ಸ್ವರ್ಪಿಕಮುಣಿವುಯವು.

ವನವೆಲ್ಲ ಜಿಗಿಜಿಗಿಸುವಾ ಹಣ್ಣುಗಳ ತೋರಣವು !

ಅಲ್ಲಿ ಕುಡಿಯಲಿ ಸಿಂಕು ನೋಡಲು ರಂಗುರಂಗಿನ ಪ್ರಷ್ಟವು,  
ಇಲ್ಲಿ ಗೊಂಚಲು ಗೊಂಚಲಾಗಿ ಹಣ್ಣು ಹಡ್ಡಿನ ಸುಗ್ಗಿಯು,  
ನೆಲು ಬೆಳಕಿನ ಅಟಿವಾಡುತ್ತ ಗಾಳಿ ಸುಳಿಯುತ್ತಿರುವುದು,  
ಚಿತ್ರ ಚಿತ್ರ ದ ರತ್ನಗಂಬಳಿ ಹಾಸಿ ತೋರುತ್ತಿರುವುದು.’

ದೊರೆಯ ಒಪ್ಪಿಗೆ:

‘ದೊರೆಯ ಮನಕಿದು ಬಂಡಿತಾದೊಡೆ ಚೋಣ ದೇಶದ  
ಚಿತ್ರದಾಲಯವಾಗಿ ಮುರರುವುದಳ್ಳವೇ !

ಜನರ ಮನಕಿದು ಬರದೆ ಹೋಗುವುದೆಂತೋ ಕಾಣಿಸು  
ಹೂಗೆಡೆಯೋಳು ಮನಗಳರಳುವವಲ್ಲವೇ !

ಸಾದ ದೊರೆಯಾ ಪಾವನಾಂಕಿತ ನೊದಲೋಳಿರುತ್ತಿರೆ  
ಗ್ರಂಥದೇಳಿಗೊಳಿತು ಶಕುನವಿದಲ್ಲವೇ !’

ಮಂತ್ರಿಯ ಒಪ್ಪಿಗೆಯನ್ನು ಕೋರುತ್ತಾ ಕೆವಿ, ‘ರಾಜಾಧಿರಾಜ  
ಸಂಮಾನ್ಯ ಅಭಿಬಕರ್ತ ಬಿನ್ ಅಭಿನಾಸರನ ಒಪ್ಪಿಗೆಯೆಂಬ ಒಡವೆಯನು  
ಧರಿಸಿದಲ್ಲದೆ ತನ್ನ ಸೊಬಗಿನ ಕುಂದು ತಾನ್ರಿತ ಎನ್ನ ವಾಣಿಯೆಂಬ  
ಹಸೆನಣಿಯ ಹೊಳ್ಳಿ ಕಿರುದನಿಯಲ್ಲಿ ನಾಚಿ ಹಾಡುವುದನ್ನು ಬಿಟ್ಟು  
ತಲೆಯೆತ್ತಿ ಆರಳಿದ ಮೊಗದಿಂದ ಜೀಲುವಿನ ಸಂದರ್ಭಿಗೆ ಬರಲು ಅಂಜು  
ತಿಹಳು’ ಎನ್ನುತ್ತಾನೆ.

ಕೆವಿಗೆ ತನ್ನ ಮಾತಿನಲ್ಲಿ ನಮ್ಮತೆಯ ಜೊತೆಗೆ ಸಂಬಿಕೆಯಿದೆ.  
ಕಡೆಯಲ್ಲಿ ಹೇಳುತ್ತಾನೆ:

‘ಎನ್ನ ಮೈಕಣಕಣವು ಹುಡಿಯಾದರೇನಂತೆ,

ಜೀವಿಪವು ಕಾಲ ಕಾಲಕ್ಕೂ ಈ ಬರಹಗಳು;

ಎನ್ನ ಜೀವದ ನೆನಪು ಈ ಚಿತ್ರವಾಗಿಹುದು,

ಎನಿತು ಕಾಲದವರೆಗೆ ಉಳಿಯುವುದೋ ನಾ ಕಾಣಿ,

ಉಳಿವಿದಕೆ ಹೃಥಿಯದ ವಿಶಾಲತೆಯೋಳಿಬಾತ್

ಬದವನಾ ಕೃತಿಗಾಗಿ ಪ್ರಾರ್ಥನೆಯ ಗೈದಂದು.

ಆಗ ಹಬ್ಬಿದ ಕಾಲ ಮುಗಿಯಿತೀ ಹೇತ್ತಿಗೆಯು  
ಅರ್ಮಾರ ಷವತ್ತು ಮತ್ತಾರು ಹಿಜರಿಯಲಿ.  
ನೀತಿಯನು ಹೇಳುವಾರೆಯವಿತ್ತು, ನುಡಿದಾಯುತ್ತು,  
ನುಡಿಗಳನು ದೇವರಿಷ್ಟಿಗೆ ಬಿಟ್ಟು ನಡೆದಾಯುತ್ತು.’

### ೩

ಈ ಗುಲಿಸ್ತಾನ್ ಗ್ರಂಥದಿಂದ ಆಯ್ದು ಕೆಲವು ಕತೆಗಳನ್ನು  
ಈ ಪುಸ್ತಕದಲ್ಲಿ ಕೊಟ್ಟಿದೆ. ಈ ಕತೆಗಳಲ್ಲಿ ಹಲವನ್ನು ಹಿಂದೆ ‘ಕನ್ನಡ  
ನುಡಿ’ಯಲ್ಲಿ ಪ್ರಕಟಿಸಲಾಗಿತ್ತು. ಸಂಪಾದಕರ ಸಹೃದಯತೆಯನ್ನು  
ನೆನೆಯಬೇಕಾದದ್ದು ಕರ್ತವ್ಯ..... ಅನುವಾದಕ.

## ಶಾಂತಿಯ ಸುಳ್ಳಿ

ಒಬ್ಬ ದೊರೆ ತನ್ನ ಕೈಗೆ ಸಿಕ್ಕಿದ್ದ ಒಬ್ಬ ಸರೀರಾಳನ್ನು ಕೊಂಡುಬಿಡು  
ಬೇಕೆಂದು ಅಷ್ಟು ಮಾಡಿದ. ಆ ಮನುಷ್ಯನಿಗೆ ದಿಕ್ಕುಕಾಣದೆ ನಿರಾಶೆ  
ಯಾಗಿ ಅರಸನನ್ನು ತನ್ನ ಭಾವೆಯಲ್ಲಿ ಬೈದ್ಯ ಕೆಟ್ಟ ಮಾತುಗಳನ್ನಾಡಿದ.  
ಜೀವವನ್ನು ಕೈತೊಳೆದುಬಿಟ್ಟ ಮನುಷ್ಯ ಮನಸ್ಸಿಗೆ ಬಂದುದನ್ನು ಹೇಳು  
ವುದಕ್ಕೆ ಹಿಂಜರಿಯ ಎಂದು ಬಲ್ಲವರು ಹೇಳಿಯೇ ಇದ್ದಾರೆ.

ಓಡುವನು ಮಾನವನಪಾಯಾದಲಿ, ಆಗದಿರೆ

ಕೈ, ತಾನೆ, ಕತೆಯನು ರ್ಯಾಳಪಿಸುತ್ತ ಸಿಲ್ಲುವುದು.

ಇವನು ಏನು ಹೇಳುತ್ತಿದ್ದಾನೆ ಎಂದು ದೊರೆ ಕೇಳಿದ. ಒಬ್ಬ  
ಮಂತ್ರಿ, ಒಳ್ಳೆಯವನು, ನುಡಿದ: “ಒಡೆಯಿ, ಈ ಮನುಷ್ಯ ಹೇಳಿ  
ದ್ದಾನೆ, ‘ಬಂದ ಕೋಪವನ್ನು ತಡೆದು ಇತರರನ್ನು ಮನ್ನಿಸುವ ಧಾರಾಳಿ  
ಗಳಾಗಿಯೇ ಸ್ವರ್ಗ ಇರುವುದು. ದೇವನು ಅಂತಹವರನ್ನು ಖಂಡಿತ  
ವಾಗಿ ಸಲಹುತ್ತಾನೆ’ ಎಂದು.” ದೊರೆಗೆ ಮರುಕವಾಯಿತು. ಅವನ  
ರಕ್ತವನ್ನು ಹರಿಸಬೇಡಿ ತಡೆಯಿರ ಎಂದು ನಿಲ್ಲಿಸಿದ. ಎದುರು ಕ್ಷೇಯ  
ಮಂತ್ರಿಯೊಬ್ಬ ತಟ್ಟನೆ ಹೇಳಿದ: ‘ನಮ್ಮಂತಹವರು, ಮಂತ್ರಿಗಳು  
ದೊರೆಗಳ ಎದುರಿನಲ್ಲಿ ಸತ್ಯವನ್ನಿಲ್ಲದೆ ಬೇರೆ ನುಡಿಯುವುದು ಸಲ್ಲದು.  
ಈ ಪಾಪಿ ಸಾಫ್ಯಮಿಯನ್ನು ಬೈದ್ಯ ಆಡಬಾರದುದನ್ನು ಆಡಿದ್ದಾನೆ.’  
ಈ ಮಾತನ್ನು ಕೇಳಿ ದೊರೆಗೆ ಕೋಪ ಬಂದಿತು. ಹೇಳಿದ: ‘ಅಯ್ಯಾ  
ನಿನ್ನ ಈ ನಿಜಕ್ಕೆಂತಲೂ ಹೆಚ್ಚಾಗಿ ಆತ ಹೇಳಿದ ಸುಳ್ಳಿನಿಂದಲೇ ನನ್ನ  
ಮನಸ್ಸಿಗೆ ಸಂತಸವಾಯಿತು. ಆ ಮಾತು ನೀತಿಯಲ್ಲಿ ಆಡಿದ್ದ,  
ಈ ಮಾತು ಕೆಟ್ಟಿನಿಂದ ಆಡಿದ್ದ. ಶಾಂತಿಗಾಗಿ ಆಡುವ ಸುಳ್ಳಿ ಜಗತ್  
ತೆಗಿಯುವ ನಿಜಕ್ಕೆಂತ ಮೇಲು ಎಂದು ಮತಿವಂತರು ಹೇಳಿದ್ದಾರೆ.’

ಮಂತ್ರಿಗಳು ಹೇಳಿದುದ ದೊರೆ ತಾನು ಮಾಡುವನು,

ದುಃಖರವದು ಮಂತ್ರಿಯೊಳ್ಳಿದನು ತೋರದೊಡೆ.

## ದೊರೆಯ ಕನಸು

ಶುರಾಸಾನ್ ಪ್ರಾಂತದ ಒಬ್ಬ ದೊರೆ. ಮಹಮದ್ ಸಬಕ್ತಿಗೀನ ಸನ್ನು ಸೋಡಿದ ಕನಸಿನಲ್ಲಿ. ಅವನು ಸತ್ತು ಎಷ್ಟೂ ಕಾಲವಾಗಿತ್ತು. ಅವನ ವೈ ಅಂಗಾಂಗವೆಲ್ಲ ಹರಿದು ಮಣಿಗಿತ್ತು. ಕೆಣ್ಣು ಗಳು ಮಾತ್ರ ಮೊದಲಿನಂತೆ ತಮ್ಮ ಗೂಡಿನಲ್ಲಿ ಇತ್ತೇ ಇತ್ತೇ ತಿರುಗಾಡುತ್ತೇ ಸುತ್ತಲೂ ಸೋಡುತ್ತಿದ್ದವು. ಈ ಒಗಟನ್ನು ಬಿಡಿಸಲಾರದೆ ಪಂಡಿತರು ಮೌನ ಶಾಳಿದ್ದರು. ಒಬ್ಬ ದರ್ಶಿ ಕೈಮಂಗಿದು ಹೇಳಿದ, ‘ಆ ದೊರೆ ಇತರರು ತನ್ನ ರಾಜ್ಯವನ್ನು ತಿಳಿದ್ದಾರಲ್ಲ ಎಂದು ಈ ಪರಿಯಾಗಿ ಸೋಡುತ್ತಿದ್ದಾನೆ’ ಎಂದು.

ಪೀಠರೆಷ್ಟ್ಯೋ ಮಂದಿ ಮಣಿ ಸಲಿ ಹೂಳಿದರು  
ಬುಪಿಯಮೇಲನರದ್ದಾಂದಾದರೂ ಗುರುತಿಲ್ಲ.

ಮಣಿನಾ ಕೃಗಿತ್ತರವರವರ ದೇಹಗಳ  
ತಿಂದಿತದು ಒಂದು ಮೂರ್ಕೆಯ ನಾದರಿಡಲಿಲ್ಲ.  
ನೌಷಿರವಾನ್ ಆವನಿದ್ದನೆಂದೋಯೇನೇನೂ  
ಹೇಸರಿಯದು ದಾಸಿಯವನಾಗಿದ್ದ ಶಾರಣಿ.  
ಜೀವತಾಸಿರುವಂದು ಒಳ್ಳಿದನು ಮಾಡಯ್ಯ  
ಇಲ್ಲವಾದನು ಮನುಜ ಎಂದು ಸಾರುವ ಮಂನ್ಯ.

## ಆ ಕೈಯಿ—ಈ ಕೈಯಿ

ಹೊದೆಯುವ ಬಟ್ಟಿಗೆ ಅಂಚುಕಟ್ಟಿಸಿದ, ಬೆರಳಿಗೆ ಉಂಗುರವಿಟ್ಟ  
ಮೊದಲಿನವರಲ್ಲಿ ಮೊದಲನೇ ದೊರೆ ಜಮ್ಮೆದ್ದಾ. ಅವನನ್ನು ಕೇಳಿದರು:  
‘ಆಭರಣವೆಲ್ಲ ಎಡಗ್ಗೆಗೆ ತೊಡಿಸಿರುವೆ, ಬಲಗ್ಗೆಯಿ ಮೇಲೆನಿಸಿದ್ದರೂ  
ಅದಕ್ಕೆ ಒಡವೆ ಇಲ್ಲದೆಹೊಯಿತು ಏಕೆ?’ ಎಂದು. ದೊರೆ ಹೇಳಿದ:  
‘ಯಾವ ನಾಯಿದಲ್ಲಾಗಲಿ, ಯಾವ ಕಾರ್ಯದಲ್ಲಾಗಲಿ ಆದು  
ಬಲಗ್ಗೆಯೇ ಅಲ್ಲವೇ? ಅದೇ ಅದರ ಹಿರಿಯತನ, ಅದೇ ಅದರ ದೊಡ್ಡ  
ಆಭರಣ’ ಎಂದು.

ಇನ್ನೊಬ್ಬ ಹಿರಿಯನನ್ನು ಕೇಳಿದರು: ‘ಕೆಲಸ ಕಾರ್ಯ ಎಲ್ಲ  
ಬಲಗ್ಗೆಗೆ, ಆಭರಣ ಮಾತ್ರ ಎಡಗ್ಗೆಗೆ ಏಕೆ?’ ಎಂದು. ಹೇಳಿದ, ‘ಗೊತ್ತಾಗ  
ಲಿಲ್ಲವೇ ನಿಮಗೆ, ಲೋಕ ಉತ್ತಮನ್ನು ಅಷ್ಟಾಗಿ ಲಕ್ಷ್ಯಸದು’ ಎಂದು.

## ಚಿಕಿತ್ಸೆ

ಒಬ್ಬ ದೊರೆ ಅಜಮುದೀಶದ (ಪಾರಸಿದೀಶದ) ಸಾವಾನ್ಯನೋಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರ ಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ಯ ಗೋಳಿಟ್ಟು. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೊಣಿಯಲ್ಲಿದ್ದವರ ಹರುಷವೆಲ್ಲ ಹದಗಿಟ್ಟುಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ ಉಪಾಯ ಹೊಳೆಯಲಿಲ್ಲ. ನಾವೆಯಲ್ಲಿ ಒಬ್ಬ ವೈದ್ಯ ಇದ್ದ. ಅರಿಕೆ ಮಾಡಿಕೊಂಡ : ‘ಒಡೆಯರು ಆಗಲಿ ಎಂದರೆ ಇವನನ್ನು ಒಂದು ಉಪಾಯ ದಲ್ಲಿ ಸುಮೃನಾಗಿಸುತ್ತೇನೇ’ ಎಂದು. ‘ದೊಡ್ಡ ಉಪಕಾರವಾಗುತ್ತದೆ, ಆಗಬಹುದು’ ಎಂದ ದೊರೆ. ಪಂಡಿತನ ಮಾತಿನ ಮೇಲೆ ಕೆಲವರು ಆಳುತ್ತಿದ್ದ ಆಳನ್ನು ಹಿಡಿದು ಅವನನ್ನು ನೀರಿನೋಳಕ್ಕೆ ಎಸೆದುಬಿಟ್ಟುರು. ಆಳು ಮುಳುಗಿ ತೇಲಿದ. ಹಲವು ಸಲ ಹೀಗೆ ಮುಳುಗಿ ತೇಲಿದ ಮೇಲೆ ಅವನನ್ನು ಸೆಳೆದುಕೊಂಡು, ಹುಟ್ಟಿಕಾಕುವ ಹಿಡಿಗಳ ಆಸರೆಯಿಂದ ಮೇಲಕ್ಕೆ ಹತ್ತಿಸಿ ನಾವೆಯಲ್ಲಿ ಕೂಡಿಸಿದರು. ಆಳು ಉಸಿರೆತ್ತದೆ ಒಂದು ಮೂಲೆಹಿಡಿದು ಕುಳಿತುಕೊಂಡ. ದೊರೆಗೆ ಆಶ್ಚರ್ಯವಾಯಿತು. ಇದೆಂತಹ ಉಪಾಯವೆಂದು ಕೇಳಿದ. ಪಂಡಿತ ಉತ್ತರ ಹೇಳಿದ : ‘ಈ ಮನುಷ್ಯ ನೀರಿನಲ್ಲಿ ಮುಳುಗಿ ತೇಲುವ ಕಷ್ಟ ಏನು ಎಂಬುದನ್ನು ಅನುಭವಿಸಿ ಇರಲಿಲ್ಲ. ನಾವೆಯ ಸುಖವೆಷ್ಟ ಎಂಬುದನ್ನು ಅರಿತಿರಲಿಲ್ಲ. ರೋಗವನ್ನು ಅನುಭವಿಸಿದ ಮೇಲೆ ಆರೋಗ್ಯದ ಸುಖವೆಷ್ಟ ಎಂದು ತಿಳಿದ ಜನರಂತೆ ಇವನಿಗೆ ಈಗ ಅರಿವಾಯಿತು. ಗೋಳಿಡುವುದನ್ನು ಬಿಟ್ಟು ಸುಮೃನಾಗಿದ್ದಾನೆ’ ಎಂದು.

ಹಸಿವ ಶಾಳದಗೇನು ಒಂದು ರೊಟ್ಟಿಯ ರುಚಿಯು,  
ಎನ್ನ ಸ್ತ್ರೀತಿಯ ಪಸ್ತು ಸಿನಗೆ ಶಾಳದ ರೂಪು.  
ಸಗ ವಾಸಿಗೆ ಅಹಂದು ಅಂತರಾಳಪು ನರಕ,  
ನರಕವಾಸಿಯ ಕೇಳಿ ಸಗ ವೇ ಇದುಯೆಂಬ.

## ಪ್ರಾರ್ಥನೆ

ಒಬ್ಬ ದರ್ಶಿನೆ ಬಗಾದ ಪಟ್ಟಣಕ್ಕೆ ಬಂದ. ಅವನೊಂದು ಪ್ರಾರ್ಥನೆಯನ್ನು ಮಾಡಿಕೊಂಡನೆಂದಕೂಡಲೇ ದೇವನು ಅದನ್ನು ನಡೆಸಿ ಕೊಡುತ್ತಿದ್ದನೆನ್ನುವರು. ಹುಜ್ಜಾಜ ಯೂಸೂಫ್ ದೊರೆಗೆ ಇದನ್ನು ತಿಳಿಸಿದರು. ದೊರೆ ದರ್ಶಿನನ್ನು ಕರೆಸಿ, ‘ನನಗೆ ಸುಖ ಆಗುವಹಾಗೆ ಒಂದು ಪ್ರಾರ್ಥನೆ ಮಾಡು’ ಎಂದ. ‘ದೈವವೇ, ಈ ದೊರೆಯ ಜೀವವನ್ನು ಕೊಂಡುಹೋಗು’ ಎಂದು ನುಡಿದ ಸಾಧು. ‘ಇದೆಂತಹ ಹಾರ್ಯಕೆ?’ ಎಂದು ದೊರೆ ಪ್ರಶ್ನಿ ಮಾಡಿದ. ಸಾಧು ಹೇಳಿದ: ‘ಒಪ್ಪುದ ಪ್ರಾರ್ಥನೆ ಮಾಡಿದ್ದೇನೆ. ನಿನಗೂ ಸುಖವಾಗುತ್ತದೆ, ಎಲ್ಲ ಮುಸಲ್ಭಾನ ಪಂಗಡಕ್ಕೂ ಸುಖವುಂಟು.’

ಕೈಲಾಗದರ ಹಿಂಸಿಸುತ್ತಿರುವೆ ಎಲೆ ಕೂರಿ  
ಎಪ್ಪುಕಾಲದವರಿಗೆ ನಡೆಪುದಿ ವಾಪಾರ?  
ಅವ ದೈವಕೆ ಮೆಚ್ಚಿ ನಿನ್ನ ಈ ದೊರೆತನವು?  
ಜನರಿಗೀ ಗೋಳೇಕೆ, ನಿನ್ನ ಸಾವೇ ಮೇಲು.

## ರೀಜ್ಞಾಜ ಯಾತ್ರೆಯಲ್ಲಿ

ಹಿಜ್ಞಾಜ ಯಾತ್ರೆಕರಲ್ಲಿ ಒಮ್ಮೆ ಒಂದು ವಾದವಾಯಿತು. ನಾನೂ ಅವರೊಡನೆ ಇದ್ದೆ. ಆದುತ್ತಾಡುತ್ತ ಮಾತುಬಿಸಿಯಾಯಿತು. ಜಗತ್ವನ್ನು ನೋಡಿ ಒಂಟಿಯ ಬೆನ್ನಿನ ಮೇಲಿ ಒಂದು ತೊಟ್ಟಿಲಿನಲ್ಲಿ ಕುಳಿತ್ತಿದ್ದವನೊಬ್ಬ ಇನ್ನೊಂದು ತೊಟ್ಟಿಲಿನಲ್ಲಿ ಕುಳಿತ್ತಿದ್ದವನೊಡನೆ ಹೇಳಿಕೊಳ್ಳುತ್ತಿದ್ದೆ. ‘ಇದುರಂಗದ ಆಟದಲ್ಲಿ ನೋಡು. ಆ ದಂತದ ಹೇಡೆಗಳು (ಕಾಯಿಗಳು) ಮನೆಯಿಂದ ಮನೆಗೆ ಹತ್ತುತ್ತ ಹತ್ತುತ್ತ ಕಡೆಗೆ ರಾಣಿ ಪಟ್ಟಕ್ಕೆ ಏರಿ ಮೊದಲಿಗಿಂತಲು ನೇಲು ಎನ್ನಿಸಿಕೊಳ್ಳುತ್ತಾರೆ. ಈ ಮಕ್ಕಾದ ಹೇಡೆಗಳು (ಕಾಲ್ವಿಡಗೆಯವರು) ಮರಳುಕಾಡನ್ನೇ ದಾಟಿ ಬಂದಿದ್ದಾರೆ. ಆದರೂ ಮೊದಲಿಗಿಂತಲೂ ಒಂದುಮನಟ್ಟಿ ಕೀಳಾಗಿದ್ದಾರಲ್ಲಿ!’

ಸುಮ್ಮನೇ ಮಾತಾಡಿ ಗೆಳಿಯರನು ನೋಯಿಸುವ  
ಯಾತ್ರೆಯವನಿಗೆ ಹೇಳು ನಾನು ಹೇಳಿದೆನೆಂದು.  
ಹೊರಿ ಹೊತ್ತು ಮುಳ್ಳಗಳ ತಿನ್ನತ್ತ ಮಾನದಲ  
ನಡೆಯುತ್ತಿರು ಆ ನೊಂಟ ನಿನಗಿಂತ ಮೇಲೆಂದು.

## ದುರ್ದಶೇ

ಒಮೆಟ್ಟಿಬಬ್ಬ ಸ್ವೇಹಿತ ಅವನ ದುರ್ದಶೀಯನ್ನು ಹೇಳಿಕೊಂಡು ನನ್ನ ಹತ್ತಿರ ಬಿಂದ. ‘ಸಂಸಾರ ಬೆಳೆದಿದೆ. ತಿನ್ನವುದಕ್ಕೆಲ್ಲ. ನನಗಿವ್ಯಾಲೆಕ್ಕು ಪತ್ರ ಇಡುವುದು ಗೊತ್ತು. ನೀನು ಹೇಳಿದರೆ ನನಗೆ ಅಧಿಕಾರಿಗಳು ಒಂದು ಸ್ಥಳವನ್ನು ಕೊಡಬಹುದು ನೋಡು’ ಎಂದು.

ಅವನಿಗೆ ಹೇಳಿದೆ ನಾನು : ‘ಆಣ್ಣಾ, ದೊರೆಯ ಹತ್ತಿರ ಇರುವ ಕೆಲಸ. ಅದರಿಂದ ಜೀವನ ನಡೆಯುವುದೂ ಉಂಟು, ಹಾಗೆಯೇ ಅದರಿಂದ ಜೀವಕ್ಕೆ ಭಿತ್ತಿಯೂ ಉಂಟು.’ ಅವನೆಂದ :

‘ಸತ್ಯವಾಗಿರೆ ನೀನು ಆರ ಭಿತ್ತಿಯು ಏನು ?

ಮಲಿನ ವಸ್ತುಕೆ ತಾನೆ ಅಗಸನೊಗೆಯುವ ಏಟು ?’

ಹೇಳಿದೆ : “ಆ ನರಿಯ ಕತೆ ನಿನಗೆ ಹೊಂದುವುದು. ಬೀಳುತ್ತು ಏಳುತ್ತು ಓಡುತ್ತಿತ್ತು ಪಾರಣ. ಯಾರೋ ಆದನ್ನು ಕೇಳಿದರು : ‘ಏನು ಇವ್ಯಾ ಹೆದರಿಕೆ ನಿನಗೆ ? ಏನು ಅಪಾಯ ಬೆನ್ನುಹತ್ತಿದೆ ?’ ಎಂದು. ಹೇಳಿತು : ‘ಒಂಟಿಯನ್ನು ಹಿಡಿಯುವುದಕ್ಕೆ ಬರುತ್ತಿದ್ದಾರೆ’ ಎಂದು. ಕೇಳಿದರು : ‘ನಿನಗೂ ಒಂಟಿಗೂ ಏನು ಬಾಂಧವ್ಯ ? ನೀನೇನು ಒಂಟಿಯಂತೆ ಇದ್ದೀಯಾ ?’ ಎಂದು. ನರಿ ಹೇಳಿತು : ‘ಸುಮೃಸಿರಿ, ಯಾರಾದರೂ ದೊರ್ಹಿಗಳು ನಾನು ಒಂದು ಸಣ್ಣ ಒಂಟಿಯೇ ಸರಿ ಎಂದು ಹಟ ಹಿಡಿದರೆ ನನ್ನನ್ನು ಒಯ್ಯಿದೆ ಬಿಡರು. ಆಗ ಏನು, ಎಂತು ಎಂದು ನನ್ನನ್ನು ಕೇಳುವರು ಯಾರು ?’ ಹಾಗೆ, ಏನೇ ಆಗಲಿ ಒಮೆಟ್ಟಿದೊರೆಯ ಎದುರಲ್ಲಿ ನೀನೇನಾದರು ತಪ್ಪಿದವನು ಎಂದು ನಿಂತರೆ ನಿನ್ನ ಪಕ್ಕ ಹಿಡಿದು ಮಾತನಾಡುವವನು ಯಾವನು ? ಅದಕ್ಕೇ ನಾನು ಹೇಳುವುದು, ತ್ಯಾಪ್ತಿಯನ್ನು ಗಳಿಸುವುದೇ ಒಳ್ಳೆಯದು.”

ನೋವ ಸಹಿಸುವನೆಂಬ ಶಕ್ತಿ ನಿನಗಿರದಂದು

ಚೇಳಿನಾ ಬಿಲದೊಳಗೆ ಕ್ಷೇತ್ರದಲು ಬೇಡಣ್ಣ.

## ಮುನ್ನೂರ ಅರವತ್ತು ಪಟ್ಟಣ ಕತೆ

ಒಬ್ಬ ಗರುಡಿಯಲ್ಲಿ ಬಹಳ ಹೆಚ್ಚಿನ ಪ್ರಾಪೀಣ್ಯತೆ ಪಡೆದಿದ್ದು. ಮುನ್ನೂರ ಅರವತ್ತು ಪಟ್ಟಣನ್ನು ತಿಳಿದಿದ್ದು. ವರ್ಷದ ಹೊದಲಿನಿಂದ ಕಡೆಯವರಿಗೆ ದಿನಕೆಷ್ಟುಂದು ಹೊಸ ಪಟ್ಟು ತೋರಿಸುತ್ತಿದ್ದು. ಒಬ್ಬ ಶಿಷ್ಯನನ್ನು ನೋಡಿ ಅವನಿಗೆ ಸಂತೋಷವಾಯಿತು; ಆ ಯುವಕನಿಗೆ ಮನಸ್ಸಿಟ್ಟು ಮುನ್ನೂರ ಪವತ್ತಿಬಂಭತ್ತು ಪಟ್ಟಣನ್ನು ಕಲಿಸಿದ. ಒಂದು ಪಟ್ಟನ್ನು ಮಾತ್ರ ಕಲಿಸದೆ ಬಿಟ್ಟಿದ್ದು. ಆದರೂ ಆ ಯುವಕ ಬಲವಂತ ನಾಗಿದ್ದು. ಗರುಡಿಯಲ್ಲಿ ತನ್ನ ವಯಸ್ಸಿನವರಾಗ್ಯರೂ ಅವನಿಗೆ ಸರಿತೂಗು ವಂತಿರಲಿಲ್ಲ. ಹೆಮ್ಮೆ ಉಕ್ಕುತ್ತಾ ಹೋಯಿತು. ಒಮ್ಮೆ ಆ ಯುವಕ ದೊರೆಯ ಎದುರಿನಲ್ಲೇ ಹೇಳಿದ: ‘ಗರುಡಿಯನ್ನು ಕಲಿಸಿದವನ ಮಾತು ತಾನೇ ಏನು? ಅವನು ಹಿರಿಯ, ಆಚಾರ್ಯ, ಎಂದು ಸುಮೃದ್ಧಿಸ್ಥಿತಿನೇ. ಬಲದಲ್ಲಿ ನೋಡಿ, ಯುಕ್ತಿಯಲ್ಲಿ ನೋಡಿ, ಪಟ್ಟನಲ್ಲಿ ನೋಡಿ ಅವನಿಗೂ ನಾನೇನು ಕಡವೇ ಇಲ್ಲ.’ ಅರಸನಿಗೆ ಈ ಮಾತು ಒಪ್ಪಲಿಲ್ಲ. ಶಿಷ್ಯನೂ ಆಚಾರ್ಯನೂ ಇಬ್ಬರೂ ಎದುರಾಗಲಿ ಎಂದು ಆಜ್ಞೆಯಾಯಿತು. ವಿಶಾಲ ವಾದ ಗರುಡಿಯ ಅಂಗಳ ಸಚ್ಚಾಳ್ಯಾಯಿತು. ಉರಿನಲ್ಲೇ ಲಾಳ ಸಾರಿದರು. ಆಟ ಹೇಗೆ ನಡೆಯುವುದೂ ನೋಡಬೇಕು ಎಂದು ರಾಜನ ಆಸ್ಥಾನದವ ರೆಲ್ಲ ಸೇರಿದರು. ಪ್ರೇಕ್ಷಕರ ಎದುರಿನಲ್ಲಿ ಗರುಡಿಯ ಪೂಜೆ ನಡೆಯಿತು. ಆಗಲಿ ಎಂದೊಡನೆ ಯುವಕನು ತಾನೋಂದು ಮದಿಸಿದಾನೆಯೂ ಎಂಬಂತೆ ಆಚಾರ್ಯನ ಮೇಲೆ ನುಗ್ಗಿ ಬಂದನು. ನುಗ್ಗಿದ ರಭಸಕ್ಕೆ ಗಡುಸಾದ ಲೋಹದ ಬೆಟ್ಟೆ ಬುಡ ಕದಲಿ ಉರುಳಿಹೋಗಿಬಿಡಬಹುದಿತ್ತು. ಆಚಾರ್ಯ ನಿಗೆ ತಿಳಿದಿತ್ತು ಯುವಕನೇ ಹೆಚ್ಚು ಬಲವಂತನೆಂದು. ಆದ್ದರಿಂದ ಉಪಾಯಮಾಡಿ ಇಷ್ಟು ದಿನ ತನ್ನಲ್ಲೇ ಆಡಗಿಸಿ ಇಟ್ಟುಕೊಂಡಿದ್ದ ರಹಸ್ಯದ ಪಟ್ಟಣಿಂದ ಯುವಕನನ್ನು ಮೇಲಕ್ಕೆತ್ತಿ ಕೆಳಕ್ಕೆ ಉರುಳಿಸಿದನು. ಅವನಿಗೆ ಗುಟ್ಟು ತಿಳಿಯದ್ದರಿಂದ ಯುವಕ ನಿವಾರಣೆಯಿಲ್ಲದೆ ಬಿದ್ದು ಬಿಡಬೇಕಾಗಿ ಬಂದಿತು. ಪ್ರೇಕ್ಷಕರು ಗಹಗಹಿಸಿ ನಕ್ಕರು. ದೊರೆ ಯುವಕನನ್ನು ಜರೆದು ಹೇಳಿದ, ‘ನೋಡು, ಗುರುವಿನೋಡನೆಯೇ ವಂಧ ಹೂಡಿದೆ. ಬರಿ ಹೆಮ್ಮೆ ಆಯಿತು.’ ಯುವಕ ಹೇಳಿದ: ‘ಬಡೆಯ, ಬಲವಿತ್ತು

ಎಂದು ಆತ ಗೆಲ್ಲಲಿಲ್ಲ. ಗರುಡಿಯನ್ನು ಕಲಿಸುವಾಗ ಒಂದು ಗುಟ್ಟನ್ನು ಮಾತ್ರ ಇಂದು ಕಲಿಸುತ್ತೇನೇ ನಾಳೆ ಕಲಿಸುತ್ತೇನೇ ಎಂದು ತನ್ನಲ್ಲೇ ಇಟ್ಟಕೊಂಡಿದ್ದು ಈ ದಿನ ಅದನ್ನು ಉಪಯೋಗಿಸಿ ನನ್ನನ್ನು ಸೋಲಿಸಿದ್ದಾನೆ, ಆಷ್ಟೇ? ' ಗುರು ಹೇಳಿದ: "ಈ ದಿನಕಾಂಗಿಯೇ ಆ ಗುಟ್ಟನ್ನು ಇಟ್ಟಕೊಂಡಿದ್ದೆ. ಅರಿತವರು ಹೇಳಿದ್ದಾರೆ, 'ಇರುವುದೆಲ್ಲವನ್ನೂ ತೋರಿಸಿಕೊಡಬೇಡ. ಕಲಿತವನು ತಿರುಗಬಿದ್ದರೆ ಏನಾದರೂ ಕೆಡಕು ಮಾಡಲವಕಾಶವಾಗುವುದು' ಎಂದು. ತಾನು ಸಾಕಿದ ಶಿಷ್ಯ ತನಗೆ ಎರಡು ಬಗೆದರೆ ಸಲಹಿದವನು ಹೇಳಿದ್ದೇ ನ್ಯಾಯ: "

'ಇರಲೆಯಿಂಥಿನೊ ಏನೊ ಲೋಕದಲ ನಂಬಿಕೆಯು,

ಬಳಕೆಯಲ ಇರದಾಯಂತ್ರ ಈಗಿನ ಸಮಾಜದಲ.

ಎನ್ನನೇ ತನ್ನ ಅಂಬಿಗೆ ಗುರಿಯುಮಾಡದವ

ನೇಬ್ಬನಿಲ್ಲಿಸ್ತು ಚಿಲ್ಲಾಗಾರಿಕೆ ಕಲಿತು'?"

### ಉಪದೇಶ

ನ್ಯಾಯವಿಲ್ಲದ ಒಬ್ಬ ದೊರೆ ಒಬ್ಬ ಸಾಧುವನ್ನು ಕೇಳಿದ: 'ಎಲ್ಲ ಪ್ರಾರ್ಥನೆಗಳೊಳಗೆ ಯಾವುದು ಮೇಲು' ಎಂದು. 'ಆರ್ಥ ಹಗಲು ಮಲಗಿ ನಿದ್ರೆಮಾಡಿದರೆ ನಿನಗೆ ಅದೇ ಪ್ರಾರ್ಥನೆಗಳೊಳಗೆಲ್ಲ ಪೂಜ್ಯತಮ ವಾದದ್ದು, ಆಗಲಾದರು ನೀನು ಜನಗಳನ್ನು ಗೋಳಿಡಿಸದೆ ಇರುವೆಯಲ್ಲಾ! ' ಎಂದ ಸಾಧು.

### ಕೃತಜ್ಞತೆ

ಕಾಲ ತಿರುಗಿತು ಎಂದು ಅತ್ಯುಗೋಳಾಡಿದವ ನಾನಲ್ಲ, ದೈವಾಜ್ಞಗೆ ಬೇಸರವಟ್ಟವನು ನಾನಲ್ಲ. ಆದರೂ ಒಮ್ಮೆನೊಂದುಕೊಳ್ಳುತ್ತೆ ಇದ್ದೆ, ಬರಿಕಾಲಿಗೆ ರಕ್ಷಣೆಯನ್ನು ಹೊಂದಿಸುವುದಕಾಗದೆ. ಆಶೆ ನಿರಾಶೆಯಾಗಿತ್ತು. ಆಗ ಕಂಡೆ ಕಾಲೆ ಇಲ್ಲದವನೊಬ್ಬನ್ನು. ದೇವನ ಕರುಣೆಯನ್ನು ಸೃಷ್ಟಿಸಿದೆ, ಕಾಲುಕೊಟ್ಟಿರುವನಲ್ಲ ಪರಮಾತ್ಮೆ, ಪಾದರಕ್ಷೇ ಇಲ್ಲದ ಹೋದರೆ ಏನಂತೆ.

## తోరికెయ మానవ

ఒబ్బ బూటాటికెయ మనుష్య ఒందు దిన రాజన ఆరమనేగి హోగిద్ద. లూటవన్ను వాడువాగ హసివన్ను తడిదు స్ఫుర్పవే తింద. ప్రాధనేగిందు నింతాగ దినచరియన్న మారిసి దిఫ్ఫావాగి ధ్యాన మాడువపనంతి తోరిసికొండ. అవన మనస్సినల్లి నేరెదిద్ద వరు ఏను భక్తినంత ఇవను ఎందుకొల్పువరేందు.

హేదరువేను ఆరాబి కాబాద కాదియిదు

తానల్లి, ఆ స్ఫుర్పవ సి ముట్ట లారె.

కా కాది హోగుపుదు తుక్కస్తూనద కజేగె

సిసిగ దారియను బిట్టు బందిరువె.

తన్న మనేగి ఒందిరుగిద మేలే ఆ మనుష్య లూటిక్కు బడిసిరి ఎందు కేళిద. మాగ, బుద్ధివంత, ఆరమనే లూట తిన్నుచేబందద్దు ఏతక్కు ఎందు కేళిద. అవను హేళిద: ‘ఎల్లరేదురు ఉపయుక్త వాదచేణ్ణందన్నో తిన్నలారడియోడ?’ మాగ కేళిద: ‘ఉపయుక్త వాదచేణ్ణందన్నో బిడదె ప్రాధన వాడికొండద్దాయితప్పే !’

ఆమాదచుదు ఒప్పుగళ అంగైలి తోరిరువె

సిన్న ఆ తప్పుగళ కంకులు మరేసిరువె.

కపటియీ సనగేను కొల్పుపుదు కా నాణ్య

బేకెంబ కాలదల కెలసక్కు బరువుదను !

## ఇన్నెల్లందు కతే

ఒబ్బ పండిత మాగసిగి హేళిద: ‘హేచ్చు తిన్నబేడ. తిందరి కేళు, ఆలస్యవాగుత్తదే.’ హుడుగ హేళిద, ‘తాత, హసివు మనుష్యనన్న కొల్లుత్తదే. బల్లవరు హసివినింద సాయువుదక్కేంత హేచ్చుగి తిందు ఉండు సాయువుదు మేలు’ ఎందు హేళిద్దారె. తండె హేళిద: “కురానన్న నంబోణ. ఆదరల్లి హేళిదే, ‘తిన్న ఆదరి మేరి అరియదె తిన్నబేడి’ ఎందు.”

## ಲೆಬನಾನಿನ ಸಾಧು

ಲೆಬನಾನ್ ಪರ್ವತದ ಸಾಧು ಒಬ್ಬ ಇದ್ದು. ಜನ ಅವನ ಉಪನ್ಯಾಸ ಗಳನ್ನು ಬಹಳವಾಗಿ ಮೆಚ್ಚಿದ್ದರು. ಅವನು ಮಾಂತ್ರಿಕನೆಂಬ ಪ್ರಶ್ನಾತೀ ಅರೀಬಿಯದ ಮೂಲೆ ಮೂಲೆಗಳಲ್ಲಿ ಹೆಚ್ಚಿತ್ತು. ಒಂದು ದಿನ ಸಾಧು ದಾಮಿಷ್ಟು ಪಟ್ಟಣದ ಪ್ರಾಥ್ರನಾಲಯಕ್ಕೆ ಬಂದ. ಮಂದಿರದ ಕೊಳದಲ್ಲಿ ಕ್ಯಾಕಾಲು ತೊಳೆಯುತ್ತ ಅದರೊಳಗೆ ಬಿದ್ದುಬಿಟ್ಟು. ಬಹಳ ಪ್ರಯಾಸ ದಿಂದ ಮೇಲಕ್ಕೆ ಎದ್ದು ಬಂದದ್ದಾಯಿತು. ಪ್ರಾಥ್ರನೆಗಳಲ್ಲಿ ಮುಗಿದು ಜನ ಹಾಗೆ ನಿಂತಿರುವಾಗ ಒಬ್ಬತ ಕೇಳಿದ: ‘ಪೂಜ್ಯರು ಅಪ್ಪಣಿಕೊಟ್ಟರೆ ಒಂದು ಮಾತು ಕೇಳಬೇಕೆಂದಿದ್ದೇನೆ. ಒಂದು ಸಂದೇಹ ಇದೆ’ ಎಂದು. ಆಗಲಿ ಎನ್ನಲು ಅವನು ಹೇಳಿದ: ‘ನೇನಪಾಯಿತು. ಪೂಜ್ಯಗುರು ಪಶ್ಚಿಮಸಾಗರದ ಮೇಲೆಲ್ಲ ಓಡಾಡಿದ್ದುಂಟಂತೆ, ವರಮಗುರುವಿನ ಪಾದ ಒದ್ದೆಯಾಗದೆ ಇತ್ತುಂತೆ. ಈ ಕೊಳದಲ್ಲಿ ಒಂದು ಆಳುದ್ದುದ ನೀರಿಲ್ಲ, ಇಲ್ಲಿ ಹೀಗೆ ಮುಳುಗಿದ್ದು ಆಶ್ಚರ್ಯವಾಗಿದೆ.’ ಆ ಸಾಧು ತಲೆಬಗ್ಗಿನಿಧಿನವನಾಡಿ ಮತ್ತೆ ಕತ್ತನ್ನೆತ್ತಿ ಹೇಳಿದ:

‘ ಸಗ್ಗೆ ಕೇರುವುದನ್ನ ಗೆಲುವಿನಾ ಮನವೋಮ್ಮೆ,  
ಮುಂದಡಿಯ ಶಾಣದೆಲೆ ಬಳಲಿ ತಿರುಗುವುದೊಮ್ಮೆ ! ’

## ನೆನಪು

ಒಬ್ಬ ದೊರೆ ಒಬ್ಬ ಸಾಧುವನ್ನು ಕೇಳಿದ, ‘ನನ್ನ ನೆನಪು ಎಂದಾ ದರೂ ಬರುತ್ತದೆಯೇ ನಿನಗೆ?’ ಎಂದು. ಆ ಸಾಧು ಹೇಳಿದ: ‘ಬರದೆ ಖಂಟೇ ಒಡೆಯ, ಖಂಡಿತ, ದೇವನನ್ನು ಯಾವಾಗ ಮರಿತರೆ ಆಗ ತಮ್ಮಾಧ್ಯನ ಬಂದೆ ಬರುತ್ತಿರುವುದು.’

ದೇವನಾವನ ತನ್ನ ಮನೆಯಿಂದಕ್ಕೂತಿರುವನೊ ಅವಸಿಗೆ,  
ಎಲ್ಲ ಬಾಗಿಲಿಗಲಿದು ನೋಡುವ ಗತಿಯು ಬಂದಿಕುದವಸಿಗೆ,  
ದೇವನಾವನಿಗಿಂತಾಸರೆ ತನ್ನ ಮನೆಯೊಳಗವಸಿಗೆ,  
ಹೋಗಲಿಯನು ಬೇರೆ ಮನೆಗಳ ಕಡೆಗೆ ದೇವನು ಅವಸಿಗೆ.

## ಸಾದಿ ಸಂಗೀತಕ್ಕೆ ಹೋದದ್ದು

ಫೇರ್ ಷಮ್ಮುದ್ದೀನ್ ಅಬುಲ್‌ರ್ಹಾಹ್ ಬಿನ್ ಜೋಫ್, ಕಟ್ಟುನಿಟ್ಟಿನ ಬೋಧಕನವನು. ‘ದರ್ವಿಫರ ಕುಣತ ಮೇರಿತಗಳಿಗೆ ಹೋಗಬೇಡ. ಮೊನದಿಂದ ಮರದೊಳಗೆ ಕುಳಿತು ಧ್ಯಾನ ಮಾಡುವುದು ಮೇಲು’ ಎಂದು ಎಪ್ಪೆಷ್ಟೂ ಉಪದೇಶ ಮಾಡುತ್ತಿದ್ದು. ನನ್ನ ಕಿವಿಗೆ ಆ ಪಾರವೇ ಮುಟ್ಟುತ್ತಿರಲಿಲ್ಲ. ಯುವಕತನದ ಹೆನ್ನೆಯೇ ಮೇಲುಗೈಯಾಗುತ್ತಿತ್ತು. ಮನಸ್ಸು ಆಟಕ್ಕೇ ಒಲಿದು ನಡೆಯುತ್ತಿತ್ತು. ಗುರುದೇವ ಒಳ್ಳೆಯದ ಕ್ಕೆಂದು ಹೇಳಿದ ಮಾತುಗಳು ಎಲ್ಲಿಯೋ ಅಡಗಿ, ಕಾಲುಗಳು ತಾವಾಗಿ ಸಂಭ್ರಮದ ಕೂಟಗಳ ಕಡಿಗೆ ನಡೆಯುತ್ತಿದ್ದವು. ಹಿರಿಯನ ಉಪದೇಶ ಒನ್ನೆತ್ತಿ ಜ್ಞಾನ ಪರಕ್ಕೆ ಬಂದರೆ ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದೇ :

ಬೇಡಬೇಡೆಂಬವರು ಎನ್ನಿಡನೆ ಇರಲೊಮ್ಮೆ,  
ಜಪ್ಪಳಿಯ ಹೊಡೆಯುತ್ತ ನಲಿದೊಲಿದು ನಗುತಿಜರು.  
ಚಿಟ್ಟುಬಿಡು ಎಂಬರಿಗೆ ಮಧುಪಾನ ಸಿಗಲೊಮ್ಮೆ  
ಮತ್ತೇರಿದವರ ಬಗೆ ಸಹಜವದು ಎನುತಿಜರು.

ಹೀಗೇ ಒಂದು ದಿನ ರಾತ್ರಿ ಸಂಭ್ರಮದ ಸಂದರ್ಭಿಯನ್ನು ಸೇರಿ ಅಲ್ಲಿ ಹಾಡುಗಾರನೊಬ್ಬಿನನ್ನು ಕಂಡೆ.

ಏನು ಹಾಡಿನ ಬಿಗಿಯು ಆವನ ಅಲಾಪನೆಗೆ  
ಜೀವನದ ತಂತ್ಯಿಯೇ ನರಿದು ತುಂಡಾಗುವುದು.  
ಆವನ ಆ ದಸಿಯೇನು, ಪಸಿನಿದು ಆರಾಗ,  
ತಾಯ್ತಂದ ಸತ್ಯಿದೆಯ ತಬ್ಬ ಲಿಗಳತ್ತಂತೆ.

ಒನ್ನೆತ್ತಿ ಕೇಳುವವರ ಕೈಬಿರಳುಗಳು ಇರುತ್ತಿದ್ದವು ಅವರವರ ಕಿವಿ ಗಳಲ್ಲಿ; ಇನ್ನೊಮ್ಮೆ ಮೊನವನ್ನು ಸಾರುತ್ತ ಅವರವರ ತುಟಿಗಳಲ್ಲಿ.

ಹಾಡುವವನೇ ಕೇಳು ನಿನ್ನ ಹಾಡಿನ ಇಂಬು  
ಕೇಳುವರ ತಾಗದದು ನೀನು ಹೊರಡುವವರೆಗೆ.  
ಏನುಂಟು ಮತ್ತೆ ಬರೆ ನಿನ್ನ ಪರುಣದ ವೇಳೆ,  
ಗಾನದಾ ಸೊಂಪೆಲ್ಲ ತಾವಾಗಿ ಆಚಗುವುದು.  
ಕೊಳಲ ಗಾನವ ಕೇಳಿ ಯಜಮಾನಗಿಂತೂರೆದೆ,  
ಕೇಳಿಲಾರೆನು, ಕಿವಿಗೆ ರಸವನಾದರು ಹೊಯ್ದಿ.  
ಆಗದೂಡೆ ಬಾಗಿಲನು ತೆಗೆದೆನ್ನ ಚಿಟ್ಟುಬಿಡು.  
ಒಡಿಹೋಗುವೆನರ್ಯು ಈ ಗುಲ್ಲು ಕೇಳದೇಡೆ.

ಹೀಗಿತ್ತು ನನ್ನ ಮನಸ್ಸಿನ ಆಯಾಸ. ಗೆಳೆಯರ ಗುಂಪನ್ನು  
ವಿಾರಲಾರದೆ ಇರುಳನ್ನು ಕಳೆದುದಾಯಿತು.

ಅಗೋ ಅಲ್ಲಿ ಮಂವಚ್ಚಿನ ಪ್ರಾರ್ಥನೆಗೆ ಕರೆಯುವನು.

ಅವನಿಗೇನದು ಗೊತ್ತು ಇರುಳುತ್ತೀಂತಾಯೆಂದು?

ಎನ್ನ ಕಣ್ಣನು ಕೇಳು ರಾತ್ರಿಯಾ ಸುದ್ದಿಯನು

ಮುಂಚ್ಚಿದುದು ತಾನಿಲ್ಲಿ ಒಂದೆ ಕ್ಷುಣ ಆ ಕಣ್ಣು.

ಈ ಬಗೆಯ ಜಾಗರಣೆಯನ್ನು ವಾಡುತ್ತ ಬೆಳಗಾಯಿತು. ಹಾಡಿದ  
ವನನ್ನು ಅಪ್ಪಿ ಹರಸಿ ತಲೆಯುಡವನ್ನು ತೆಗೆದು ಅದನ್ನು ಒಂದು ಹಣ  
ಸಹಿತ ಅವನಿಗೆ ಕೊಟ್ಟಿ. ನನ್ನ ಸ್ವೇಹಿತರು ಹಿಂದಿನಿಂದ ನಕ್ಕು ನನ್ನನ್ನು  
ಹಾಸ್ಯವಾಡಿದರು. ಒಬ್ಬ ಹೇಳಿದ, ‘ಇವನಿಗೆ ಈ ಉಡುಗೊರೆ ಕೊಟ್ಟು  
ನೀನು ಮತ್ತಿಹೀನನಾದೆ. ಅವನು ಕೈಯಲ್ಲಿ ಒಂದು ಹಣ ಹಿಡಿದು  
ಕಂಡರಿಯದವನು. ತನ್ನ ತಂಬಾರಿ ತುದಿಗೆ ಗುಲಗಂಜಿ ಬಂಗಾರ  
ತೊಡಿಸಿ ಅರಿಯದವನು. ಇಂದು ನಿನ್ನಿಂದ ಅವನಿಗೆ ಮರಾಡಿ ಸಂದಿತು.

‘ಬರದಿರಲಿ ಬರದಿರಲಿ ಅವನಲ್ಲಿಗಿನೊನ್ನುಮುತ್ತ,  
ಒಂದೆಡೆಯೊಳಾರವನ ಎರಡುಸಲ ಕಂಡವರು?  
ಒಂದೊಂದು ದಸಹಿಯವನ ಬಾಯಿಂದ ಒಂದೊಡನೆ  
ನೆಟ್ಟನೇ ನಿಂದವನ್ನು ಕೇಳುವರ ರೋಮಾಗಳು.  
ಮನೆಯಮೇಲಿನ ಪಕ್ಕಾ ಹಾರಿಹೊಯಿತು ಹೆದರಿ,  
ನಿಟ್ಟಿಸಿರು ಮೇಲಾಗಿ ನಿದುಳು ಸೂಕ್ತಿತು ನಮಗೆ.’

ನಾನು ಹೇಳಿದೆ: ‘ಈ ಮಾತು ಉಚಿತವಲ್ಲ. ಇಷ್ಟೆಲ್ಲಾ ಅದ್ದುತ್ತ  
ವಾಗಿದ್ದರೆ ಅವನಲ್ಲಿ ದೊಡ್ಡ ಮಂತ್ರದ ಶಕ್ತಿಯೇ ಇರಬೇಕು.’ ಮಾತಾಡಿ  
ದಾತನು ನುಡಿದ: ‘ನೀ ಕಂಡ ಗುಟ್ಟು ಈಗಲೇ ತಿಳಿಸಿದರೆ ನಾವು ಆಡಿದ  
ತಪ್ಪ ಮನ್ನಿಸೆನ್ನಬಹುದು.’ ಹೇಳಿದೆ: ‘ಗುಟ್ಟೇನು ಹೆಚ್ಚಿಲ್ಲ, ಈಗಲೇ  
ಹೇಳುತ್ತೇನೆ. ನನ್ನ ಗುರು ದರ್ಶಿಷ್ಟರ ಕುಣಿತ ಮೇರತಕ್ಕೆ ಹೋಗದಿರು  
ಎಂದಿದ್ದರು. ಈ ರಾತ್ರಿ ಈ ಕಾಟಕ್ಕೆ ಬರುವವರಿಗೆ ಅವರ ಮಾತು  
ನನಗೆ ಅರ್ಥವಾಗಿರಲಿಲ್ಲ. ಈಗ ಈ ಮಾಂತ್ರಿಕನ ಕೈಮುಟ್ಟಿ ಆಣಮಾಡಿ  
ದ್ದೇನೆ, ಇಂತಹ ಹಾಡುಗಳ ಸಂದರ್ಭಿಗೆ ನಾನು ಮತ್ತೆ ಬರುವುದಿಲ್ಲ  
ವೆಂದು.’

ಮುದ್ದುವೊಗ ಚೆಂದುಟಿಯು ಇಂಪಾದ ಕೊರಳಿಂದ  
ಬರಲೈಂದು ಹಾಡದರ ಮಾಥುಯು ಬೇರಿಹುದು.  
ಷಿಷಾಕ, ಇಸ್ತಹಾನ್, ಹಿಜ್ಜಾಜ ರೀತಿಗಳು  
ಸಂಗೀತ ಶಾಸ್ತ್ರವೇನೆ ಸೇರಿರಲು ಏನಂತ,  
ಮನಕೆ ತಟ್ಟಿತಲಿಹುದು ಸರಸ ಬೇಸರವಾಗಿ  
ಕುರೀತಿ ಅಣ್ಣಿಗಳು ಹಾಡಿದೋಡೆ ಕೇಳಿಯ್ಯ.

### ಸಾಧುಗಳಲ್ಲದ ಸಾಧುಗಳು

ಒಬ್ಬ ದೊರೆಗೆ ಒಂದು ಕಾರ್ಯದ ಚಿಂತೆ ಇತ್ತು. ‘ಕಾರ್ಯವಾದರೆ  
ಸಾಧುಗಳಿಗೆ ಇಮ್ಮು ಹಣವನ್ನು ಕೊಡುವೆ’ ನೀಂದು ಹರಸಿಕೊಂಡ.  
ಕಾರ್ಯ ಫಲಿಸಿತು. ಆಗ ಅವನು ಹರಸಿಕೊಂಡಂತೆ ಒಂದು ಹಣದ  
ಚೀಲವನ್ನು ಒಬ್ಬ ಸೇವಕನ ಕೈಗೆ ಕೊಟ್ಟಿ ಇದನ್ನು ಒಬ್ಬ ಸಾಧುವಿಗೆ  
ಕೊಟ್ಟಿ ಬಾ ಎಂದು ಹೇಳಿದ. ಸೇವಕ, ಬುದ್ಧಿ ವಂತ, ದಿನವೆಲ್ಲ ಪಟ್ಟಣ  
ದಲ್ಲಿ ಓಡಾಡಿ ಸಂಜೆಗೆ ಹಣವನ್ನು ಹಿಂದಕ್ಕೆ ತಂದು ಬಸ್ತಿಸಿದ. ಹೇಳಿದ:  
‘ಎಷ್ಟೋ ಹುಡುಕಿದೆ, ಸಾಧುಗಳ ಸಿಕ್ಕಲಿಲ್ಲ.’ ದೊರೆ ನುಡಿದ: ‘ಎನು  
ಕತೆ? ನನಗೆ ತಿಳಿದಹಾಗೆ ಈ ಪಟ್ಟಣದಲ್ಲಿ ನಾನ್ನಾರು ಸಾಧುಗಳು  
ಇದ್ದಾರೆ?’ ಸೇವಕನು ಹೇಳಿದ: ‘ದೇವರೀ, ಸಾಧುಗಳು ಹಣ ತೆಗೆದು  
ಕೊಳ್ಳರು. ಕೊಟ್ಟಿಬಿಡು ಎನ್ನುವವರು ಸಾಧು ಸನ್ಯಾಸಿಗಳಿಲ್ಲ. ಎನು  
ಮಾಡಲಿ!’ ದೊರೆ ನಕ್ಕು ಹೇಳಿಕೊಂಡ: ‘ಸಾಧುಗಳು, ಭಾವುಕರು,  
ಎಂದರೆ ನನಗೆ ಎಷ್ಟು ಭಕ್ತಿಯುಂಟು, ಈ ಸೇವಕ ಆವರನ್ನು ಅಷ್ಟು  
ಹಳಿಯುತ್ತಿದ್ದಾನೆ. ನಿಜವಾಗಿ ನ್ಯಾಯವೇನೋ ಅವನ ಕಡೆಗೇ  
ಕಾಣುತ್ತಾ ಇದೆ. ಹೋದು.’

ಬೇಡಿ ಹಣವನು ಕೊಂಬ ಸಾಧುವನು ಬಿಟ್ಟಿಬಿಡು,  
ಬೇಕೆನಲು ನಿಜವಾದ ತ್ವಾಗಿಯನು ನಿಂ ಹುಡುಕು.

## ತಿಂದವನು, ತಿನ್ನದವನು

ಶುರಾಸಾನ್ ಪ್ರಾಂತದ ದರ್ಶಿಷರು ಇಬ್ಬರು ಒಟ್ಟಾಗಿ ಪ್ರಯಾಣ ಮಾಡುತ್ತಿದ್ದರು. ಒಬ್ಬ ತೆಳ್ಳಿಗೆ ಬಡವಾಗಿ ಕಾಣುತ್ತಿದ್ದ, ಮಿತಿಯನ್ನೂ ತವನು, ಎರಡೆರಡು ದಿನಕ್ಕೂಂದು ಸಲ ಉಟ ಮಾಡುತ್ತಿದ್ದ. ಇನ್ನೊಬ್ಬಿ ಕೊಬ್ಬಿ ಬೆಳೆದವನು, ದಿನಕ್ಕೆ ಮೂರು ಸಲ ಉಟ ಮಾಡುತ್ತಾ ಇದ್ದ. ಇಬ್ಬರೂ ಒಂದು ಪಟ್ಟಣಕ್ಕೆ ಬಂದರು. ಗುಪ್ತಚಾರರು ಎಂದು ಅವರನ್ನು ಹಿಡಿದು ಸೆರೀಯಲ್ಲಿ ಹಾಕಿದರು. ಎರಡು ವಾರ ಹಾಗೇ ಇಟ್ಟಿದ್ದರು. ಆಮೇಲೆ ಅವರು ನಿರಪರಾಧಿಗಳಿಂದು ಗೊತ್ತಾಯಿತು. ಸೆರೀಯೋಳಗೆ ಹೋಗಿ ನೋಡುತ್ತಾರೆ, ಕೊಬ್ಬಿದ್ದ ದರ್ಶಿಷ ಸತ್ತಿದ್ದ, ತೆಳ್ಳಿನೆಯ ದರ್ಶಿಷ ಬದುಕಿದ್ದ. ಇದೇನಾಶ್ಚಯ್ಯ ಎಂದರು. ಒಬ್ಬ ಪಂಡಿತ ಹೇಳಿದ, ‘ಏನೂ ಆಶ್ಚಯ್ಯ ಇಲ್ಲ, ಬೇರೆ ವಿಧವಾಗಿದ್ದರೆ ಆಶ್ಚಯ್ಯ ವಿತ್ತು. ಹೆಚ್ಚಾಗಿ ತಿನ್ನುತ್ತಿದ್ದವನು ಸಹಿಸಲಾರದೆ ಸತ್ತಿದ್ದಾನೆ. ಉಪವಾಸ ಮಾಡಿ ಅಭ್ಯಾಸವಿದ್ದವನು ತಡೆದುಕೊಂಡು ಬದುಕಿದ್ದಾನೆ.’

ಸ್ವಲ್ಪವಾಗಿಯೆ ತಿಂದು ಮಿತಿಯೊಳಿರುವವನವನು,  
ಕಷ್ಟವಾಗಿರಲಂದು ಸುಲಭದಲಿ ದಾಟುವನು.

ತಿಂದು ತಿಂದವನ ಆ ದೇಹ ಬೆಳೆಸಿದವ  
ಬರಲು ಕಷ್ಟದ ವೇಳೆ ಸಾಯಂವನು ಸಹಿಸದೆಲೆ.

## ರಾತ್ರಿಯ ಎಚ್ಚರ

ಒಬ್ಬ ಆಬಿದನ (ಸಾಧುವಿನ) ಕತೆ. ರಾತ್ರಿ ಹತ್ತುಸೇರಿನ ಉಟ ಮಾಡುವನಂತಹಿ. ಮತ್ತೆ ಬೆಳಗಿನವರೆಗೆ ಕುರಾನನ್ನೆ ಲಾಲ್ ಹೇಳುತ್ತಾ ಎಚ್ಚರ ವಾಗಿರುವನಂತಹಿ. ಒಬ್ಬ ಸಾಧು ಇದನ್ನು ಕೇಳಿ ಹೇಳಿದ, ‘ಅರ್ಥರೋಟ್ಟಿ ಯಷ್ಟೇ ತಿಂದು ಮಂಗಿ ಸಿದ್ದೆಮಾಡಿದರೆ ಘನವಾದ ಪುಣ್ಯ ಬಂದಿತು.

‘ಸಫ್ ಇವಿರಲು ಬೇಕಯ್ಯ ಸಿನ್ನ ಹೊಟ್ಟಿಯ ಒಳಗೆ,  
ಬ್ರಿಜನು ಮಾಡಿದ್ದಾ ಬೆಳಕಲ್ಲಿ ಬೆಳಗುವುದು.

ನಿನಗೆ ವಿದ್ಯೆಯು ಇಲ್ಲ, ಬುದ್ಧಿಯೂ ತಾನಿಲ್ಲ  
ಬಾಯಿಯಾವರಿಗೆಲ್ಲ ಬಂ ಅನ್ನ ತುಂಬಿಹುದು.’

## ಮಂಗಳು—ಅಳಿಯ

ಒಬ್ಬ ನ್ಯಾಯಪಂಡಿತ. ಅವನಿಗೆ ಒಬ್ಬಳು ಮಂಗಳು. ಅವಳ ರೂಪ ಕೇಳಬಾರದು. ವಯಸು ವಿಾರುತ್ತಿತ್ತು. ಧನಕನಕ ಇದ್ದು ಏನು, ಕೈಹಿಡಿಯಲು ಒಪ್ಪಿದವರು ಇರಲಿಲ್ಲ.

ರೂಪವಿಲ್ಲದ ಹೆಚ್ಚೆ ವಸ್ತು ಒಡನೆಯ ತೊಡಿಸೆ

ಮುಂಚ್ಚು ದು ಕರಾಳತನ ಆದು ಎದ್ದು ಕಾಣುವುದು.

ನಿರ್ವಾಹವಿಲ್ಲದೆ ಆ ಹೆಣ್ಣಿನ್ನು ಒಬ್ಬ ಕುರುಡನಿಗೆ ಮಂದುನೆ ಮಾಡಿದರು. ಒಂದು ದಿನ ಆ ಉಂಟಿಗೆ ಒಬ್ಬ ಪಂಡಿತ ಸರಾಂದಿರ (ಸಿಲೋನ್) ದಿಂದ ಬಂದ, ದೃಷ್ಟಿಪ್ರೇದ್ಯ ಬಳ್ಳವನು. ನ್ಯಾಯಪಂಡಿತನಿಗೆ ಹೇಳಿದರು ಅಳಿಯನನ್ನು ನೇತ್ರಪಂಡಿತನಿಗೆ ತೋರಿಸತಕ್ಕುದೆಂದು. ನ್ಯಾಯಪಂಡಿತ ಹೇಳಿದ: ‘ಎಲಾಲ್ ಸರಿ, ಅಳಿಯನಿಗೆ ಕಣ್ಣಿ ಬರುವುದೆಂದರೆ ನನಗೀಕೊಭೀತಿಯಾಗುತ್ತದೆ. ಹಾಗಾದರೆ ಅವನು ನನ್ನ ಮಂಗಳನ್ನು ಬೇಸರದಿಂದ ಬಿಟ್ಟುಬಿಡಬಹುದು.’

ರೂಪವಿಲ್ಲದ ಆಕೆ ಹೆಂಡತಿಯು ತಾನಾಗೆ,

ಗಂಡಸಾದವನವನು ಕುರುಡಸಾಗಿರಬೇಕು.

## ಸ್ವಾತಂತ್ರ್ಯ

ಹಾತಿಮನನನ್ನು ಕೇಳಿದರು ‘ನಿನಗಿಂತಲು ಸ್ವಾತಂತ್ರ್ಯನಾದವನನನ್ನು ಕಂಡಿದ್ದರೆ ಅಥವಾ ಕೇಳಿದ್ದರೆ ಹೇಳು’ ಎಂದು. ಹೇಳಿದ “ಆ ದಿನ ಅರಬ ಮುಖ್ಯರನ್ನೆಲ್ಲಾ ಕರೆಸಿ ನಲವತ್ತು ಒಂಟಿಗಳ ಬೈತಣ ಮಾಡಿಸಿದೆ. ಆನೇಕೆ ಹಾಗೇ ಕಾಡಿನ ಕಡೆ ಹೊಗಿದ್ದೆ. ಅಲ್ಲಿಬ್ಬ ಕಟ್ಟಿಗೆ ಒಡೆಯುವವನು ಇದ್ದ. ಅವನಿಗೆ ಹೇಳಿದೆ: ‘ಅಗೋ ಅಲ್ಲಿ ಹಾತಿಮೂ ಬೈತಣ ಏರಿಸಿದಾದ್ದನೆ. ಎಷ್ಟೋ ಮಂದಿ ನೆರೆದಿದಾದ್ದರೆ. ನೀನೂ ಹೊಗಬಾರದೆ ಸುಖವಾಗಿ?’ ಎಂದು. ಹೇಳಿದ:

‘ತನ್ನ ದುಡಿತದ ರೊಟ್ಟಿ ತನಗಿರಲು

ಹಾತಿಮನ ಹಂಗೇನು?’

ಅಗೋ, ಅವನಲ್ಲಿ ನನಗಿಂತಲೂ ಸ್ವಾತಂತ್ರ್ಯನಾದವನನನ್ನು ಕಂಡೆ.”

## ಬಲರೀನ

ಒಬ್ಬ ಬಲರೀನ ಒಂದು ಬಲೆ ಬಡ್ಡಿದ. ಬಲೆಯೊಳಗೆ ಒಂದು ಬಹಳ ದೊಡ್ಡ ವಿಾನು ಬಂತು. ವಿಾನು ಒಳ್ಳೇ ಗಟ್ಟಿಯಾಗಿತ್ತು; ಅದರ ಬಲವೇ ಮೇಲಾಯಿತು: ಬಲೆ ಬಡ್ಡಿದವನ ಕೃಬಿಟ್ಟುಹೋಯಿತು.

ಹೊಳೆಗೆ ಹೋದನು ಆಳು ನೀರ ತರುವೆನುಯೆಂದು,  
ಹೊಳೆಯುಬ್ಬಿ ಹರಿಯಿತದು ಆಳನೊಡನೆಯೆ ಒಯ್ಯಾದ್ದು.  
ದಿನ ದಿನವು ಬಲೆ ತಾನು ಪೊನುಗಳ ತರುತಿಯಾದು.  
ಇಂದು ಓಡಿತು ವಿಾನು, ಬಲೆಯನೊಯಿತು ಜೊತೆಗೆ.  
ಚೇಣಿ ದಿನ ದಿನವೇನು ಚೇಟಿಗಾರಗೆ ಉಂಟೆ?  
ಹುಲಿಯವನನೊಂದು ದಿನ ಸುಂಗಿಬಿಡಬಹುದರ್ಯು.

ಇತರ ಅಂಬಿಗರೆಂದರು: ‘ಎಲ್ಲೊ ಎಂತಹಾ ವಿಾನು ಬಲೆಯೊಳಗೆ ಬಂದಿತ್ತು? ಅಂತಹುದನ್ನು ಹುಡಿಯಲಾರದೆ ಹೋಡಿ.’ ಬಲರೀನ ಹೇಳಿದ,

‘ಫನು ಮಾಡಲಿ ನಾನು ಎನಗೆ ಇದು ದಿನವಲ್ಲ,  
ವಿಾನಿಗೇ ದೊರೆಯಿತದು ಬಂದು ದಿನಹೋಡಾಟಿ.’  
ದೇವ ನೇಮಿಸಿದಲ್ಲದೀ ಬಲೆಯೆಸವನೇತಕೆ ಅಂಬಿಗ?  
ಹಣೆಯ ಬರಪವ ವಿಾರಿ ಬರುವುದು ವಿಾನದೆಂತದು ತೀರಕೆ?

## ತೇಳ್ಳಿಗಾದ ಸಾಧು

ದೊರೆ ಒಬ್ಬ ಸಾಧುವನ್ನು ಕರೆಸಿದ. ದೊರೆಗೆ ನನ್ನ ಮೇಲೆ ಇರುವ ಮರ್ಯಾದೆ ಹೆಚ್ಚುವುದು ಎಂದು ಸಾಧು ತೇಳ್ಳಿಗಾಗಲು ಒಂದು ಶೈವಧ ತಿಂದ. ಆ ವಸ್ತು ವಿಷವಾಗಿ ಪರಿಣಮಿಸಿತು. ತಿಂದೊಡನೆ ಸಾಧು ಸತ್ತೀಹೋದ.

ಹಣ್ಣೆ ನಂದದಿ ತುಂಬು ತಿಳಿವನದೆಂದಿದ್ದೆ,  
ಪದರಪದರದ ವಿದುಳು ಈರುಳ್ಳಿಯಂದದಲಿ.  
ಎಂತಹಾ ಸಾಧುಗಳು ಇವರೆಲ್ಲ, ಕಣ್ಣಿಲ್ಲ  
ಲೌಕಿಕದ ಕಡೆಗಿಹುದು, ಬೆನ್ನುಕಾಬಾದ ಕಡೆ.

## ಮರೊನ

ಒಬ್ಬ ಶಾಸ್ತ್ರ ಸಾಹಿತ್ಯ ಎಲ್ಲಾ ಓದಿಕೊಂಡಿದ್ದು. ಯಾವಾಗ್ಯಾ ತಿಳಿದವರ ಸಂಗದಲ್ಲಿ ಇರುತ್ತಿದ್ದ. ಆದರೆ ಒಂದು ಮಾತು ಆಡ. ತಂದೆ ಮಗನಿಗೆ ಒಮ್ಮೆ ಹೇಳಿದ, ‘ಎಲೊ ನಿನಗೆ ತಿಳಿದದ್ದನ್ನು ನೀನು ಏಕೆ ಹೇಳಿದೆ ಇರುವೆ?’ ಅವನು ಹೇಳಿದ: ‘ಮಾತನಾಡಬಹುದು, ಆದರೆ ಬರದದ್ದನ್ನೇ ಎಲ್ಲಿ ಕೇಳುತ್ತಾರೋ, ಕೇಳಿ ಹೇಳಿದೆಹೋದರೆ ಹೇಗೊ ಎಂದು ಭೀತಿ ಯಾಗಿದೆ’ ಎಂದು.

ಪಾದರಕ್ಷೇಗೆ ಸೂಖಿ ಮಳಿ ಹೊಡಿಯುತ್ತಿರುತ್ತದ್ದು,  
ಲಾಳ ಕುದುರಿಗೆ ಹೊಡಿಯೆ ಕೇಳಿದನು ಅವಗೊಬ್ಬ.  
ಸುಮೃತಿರೆ ನಿನ್ನ ಕೆಲಸವನಾರು ಶೋಧಿಸರು.  
ಪ್ರಕಟಿಗೊಳಿಸುವನೆನಲು ಸಿದ್ಧವಾಗಿರು ನೀನು.

## ಹರಕೆ

ಮುದುಕ ಜಿಪುಣಿಗೆ ಒಬ್ಬ ಮಂಗ. ಅವನಿಗೆ ಒಮ್ಮೆ ತಸ್ವಸ್ಥಾತ್ಮಿ ಆಯಿತು. ಸ್ನೇಹಿತರು ಮುದುಕನಿಗೆ ಹೇಳಿದರು. ‘ಕುರಾನ್ ಗ್ರಂಥ ಪಾರಾಯಣ ಮಾಡು, ಇಲ್ಲಿದಿದ್ದರೆ ಒಂದು ಪ್ರಾಣಿಯನ್ನು ಹರಕೆ ಒಪ್ಪಿಸು. ದೇವನು ಆತನನ್ನು ಸ್ವಸ್ಥಗೊಳಿಸುತ್ತಾನೆ.’ ಆ ಮುದುಕ ಹೇಳಿದ: ‘ಮತಗ್ರಂಥ ಇಗೋ ಕೈಯತ್ತಿರ ಇದೆ, ಪಾರಾಯಣ ಮಾಡು ತ್ತೀನೆ. ಪ್ರಾಣಿಯಾಗಬೇಕು ಎಂದರೆ ಹಿಂಡು ಬಹುದೂರ ಹೋಗಿದೆ.’ ಇದನ್ನು ಕೇಳಿ ಒಬ್ಬ ಸಾಧು ನುಡಿದ: ‘ನಿಜ ನಿಜ, ಕುರಾನ್ ಎಂದರೆ ನಾಲಗೆಯ ಕೊನೆಯಿಂದ ಹೇಳಿಬಿಡಬಹುದು. ಪ್ರಾಣಿ ಎಂದರೆ, ಹಣ ಕೊಡಬೇಕು, ಜೀವ ಹಿಂಡಬೇಕು, ಎಲ್ಲಾ ಆಗಬೇಕು.’

ಪ್ರಾರ್ಥನೆಯ ಗೈನೆಂಬಾ ಸೂರ್ಯ ಬಲು ಮೋಸ.  
ಅದರೊಡನೆ ಕೊಡುಗೈಯ ಥಾರಾಳವಿರಬೇಕು.  
ಒಂದು ಕಾಸನು ಕೊಡಲು ಕೆಸರಿನೊಳಗಣ ಕತ್ತಿ,  
ಅಲ್ಲಾಹಮಿದ್ (ಮಂತ್ರವನು) ಪರಿಸುವುದು ಸುಲಭವಲ್ಲವೇ ಮತ್ತೆ.

## ಹೇಗಿತ್ತು?

ಆ ಉಪನಾಯಿಸಕನ ದನಿಯೇ ದನಿ. ಅವನನ್ನು ಕೇಳಿದರೆ ಇಂವಾಗಿ ಮಾತನಾಡುವೆನೆಂದು ತಿಳಿದಿದ್ದು. ಉಪಯುಕ್ತವಾದದ್ವಿಂದನ್ನೂ ಹೇಳಿದೆ ಸುಮೃಸೇ ಮಾತನಾಡುತ್ತಿದ್ದು. ಕಾಡುಹಕ್ಕೆಯ ಕೆರುಲೊ, ಪಂಡಿತನ ಇಂವಾದ ಆ ಕೊರಲೊ! ಅವನ ಅಂತಸ್ತು ನೋಡಿ ಮಂದಿ ಅಸ್ತು ಎನ್ನತ್ತಿದ್ದರು. ಏನು ಮಾತು ಎಂದು ಒಬ್ಬರೂ ಅವನನ್ನು ನೋಯಿಸರು. ಕಟ್ಟಕಡಿಗೆ ಇನ್ನೊಬ್ಬ ಉಪನಾಯಿಸಕ ಬಂದ. ಮೊದಲನೆಯವನಿಗೆ ಹೇಳಿದ: ‘ಅಣ್ಣಾ, ನಾನು ನಿನ್ನನ್ನು ಕನಸಿನಲ್ಲಿ ಕಂಡೆ. ಅದರಿಂದ ಶಭವಾಗಲಿ!’ ಮೊದಲವನು ಕೇಳಿದ, ‘ಹೇಗೆ ನನ್ನನ್ನು ಕನಸಿನಲ್ಲಿ ನೋಡಿದೆ?’ ಎಂದು. ಎರಡನೆಯವನು ಹೇಳಿದ: ‘ಕನಸಿನಲ್ಲಿ ನಿನ್ನ ದನಿ ಒಳ್ಳೀ ಸುಸ್ವರವಾಗಿತ್ತು. ಆ ರಾಗದ ಸರಾಗಕ್ಕೆ, ಮೃಧು ಮಧುರ ನಿನದಕ್ಕೆ ಮಂದಿ ಮನಸೋತು ಆಶ್ಚರ್ಯಪಡುತ್ತಿದ್ದರು.’ ಮೊದಲನೆಯವನು ಏಸಿದು ಎಂದು ಸ್ವಲ್ಪ ಆಲೋಚನೆ ಮಾಡಿ ಆಮೇಲೆ ಹೇಳಿದ, ‘ಎಲೆಗೆಳಿಯ, ನೀನು ಕಂಡ ಕನಸು ನಿಜವಾಗಿ ಶಭ, ನನ್ನ ದೋಷವನ್ನು ನನಗೆ ಬಹು ಸುಲಭವಾಗಿ ತಿಳಿಸಿತು. ನನ್ನ ದನಿ ಅಪಸ್ವರ ಎನ್ನವುದು ಈಗ ತಿಳಿಯಿತು. ಜನಕ್ಕೆಲ್ಲ ಇದುವರಿಗೆ ನನ್ನಿಂದ ಎಷ್ಟು ಬೇಸರವಾಯಿತೋ ಎನ್ನೋ? ಎನ್ನಾಜೆ ಇನ್ನು ಮೇಲೆ ಅರಚುತ್ತ ಮಾತಾಡಿ. ಮೆಲುನುಡಿಯನ್ನು ಅಭಾಯಸ ಮಾಡುತ್ತೇನೇ?’

ಏನು ಸ್ವೇಹಿತರಯ್ಯ ದೋಷಗಳನೊಪ್ಪೆಂದು ಹೇಳುವರು,  
ತಪ್ಪಿರಲು ಸರಿಯೆಂದು ಕುಂದಿರಲು ಸೂಗಸೆಂದು ಹೇಳುವರು?  
ಮುಂ ಲ್ಯಾಗಳನೆಲ್ಲವನು ಗುಲ್ಲಾ ಗುಲಾಬಿಗಳೆಂದು ಹೇಳುವರು;  
ದೋಷವನು ದೋಷವೆಂದಾಡುವಾ ಸ್ತುತಿಸ್ತು ತಾನೆಲ್ಲಿ?

## ಚೇಳಿನ ಪ್ರಶ್ನೆ

ಚೇಳನ್ನು ಕೇಳಿದೆ: ‘ಚಳಿಯ ಕಾಲದಲ್ಲಿ ಏಕೆ ನೀನು ಹೊರಕ್ಕೆ ಬರುವುದಿಲ್ಲ?’ ಎಂದು. ಅದು ಹೇಳಿತು: ‘ಬಿಸಿಲು ಕಾಲದಲ್ಲಿ ನಾನು ಹೊರಕ್ಕೆ ಬಂದು ಮಾಡಿದ ಉಪಕಾರವೇನು, ಚಳಿಯ ಕಾಲದಲ್ಲಿ ಈ ಪ್ರಾಣಿ ಕಾಣಿಸಲಿಲ್ಲವಲ್ಲಾ ಎಂದು ಬಯಸುವಷ್ಟು?’ ಎಂದು.

## ಮವಜ್ಞೀನ

(ಪ್ರಾರ್ಥನೆಗೆ ಕರೆಯುವವನು)

ಬತೋವಾ ನಗರದ ಪ್ರಾರ್ಥನಾಲಯದಲ್ಲಿ ಜನಗಳನ್ನು ತನಗೆ ತಾನೇ ಮುಂದೆ ಬಂದು ಒಬ್ಬ ಪ್ರಾರ್ಥನೆಗೆ ಕರೆಯುತ್ತಿದ್ದು. ಅವನ ಮಂತ್ರದ ಅಬ್ಜರಕ್ಕೆ ಬರುವ ಜನ ಹಿಂದಕ್ಕೆ ಹೋಗುತ್ತಿದ್ದರು. ಆ ಪ್ರಾರ್ಥನಾಲಯದ ಮುಖ್ಯಸ್ತು ಒಳ್ಳೆಯವನು, ಯಾರನ್ನೂ ಸೋಯಿಸಲಾರ. ಬಂದು ದಿನ ಮವಜ್ಞೀನನಿಗೆ ಹೇಳಿದ: ‘ಅಣ್ಣಿಯ್ಯ, ಈ ಮಂದಿರದಲ್ಲಿ ಹಲವು ಮವಜ್ಞೀನರು ಬಹುಕಾಲದಿಂದ ಇದ್ದಾರೆ. ಅವರಿಗೆಲ್ಲ ತಿಂಗಳಿಗೆ ಐದು ದೀನಾರು (ಯಣ) ಕೊಡುತ್ತಿದ್ದೇನೆ. ನಿನಗೆ ಇಗೋರ್ ಹತ್ತು ದೀನಾರು ಕೊಡುತ್ತೀನೆ. ಇದನ್ನು ತೆಗೆದುಕೊಂಡು ನೀನು ಇನ್ನೆಲ್ಲಿ ಗಾದರೂ ಹೋಗು.’ ಅವನು ಹಾಗೆಯೇ ಹೊರಟುಹೋರ. ಕೆಲವು ದಿನಗಳ ಮೇಲೆ ಮತ್ತೆ ಹಿಂದಕ್ಕೆ ಬಂದು ಮುಖ್ಯನಿಗೆ ಹೇಳುತ್ತಾನೆ, ‘ಹತ್ತು ದೀನಾರುಗಳನ್ನು ಕೊಟ್ಟು ಸೀವು ಯಾವ ವೇಳೆಯಲ್ಲಿ ನನ್ನನ್ನು ಇಲ್ಲಿಂದ ಕಳುಹಿದಿರೂ ಹನ್ನೋ? ಅಲ್ಲಿ ಹೋರ ಕಡೆ ಇವ್ವತ್ತು ದೀನಾರು ಗಳನ್ನು ಕೈಲಿಟ್ಟು ಮುಂದಕ್ಕೆ ಹೋಗು ಎಂದು ಹೇಳಿದರು. ತೆಗೆದು ಕೊಳ್ಳುವುದಿಲ್ಲ ಎಂದೇ.’ ಮುಖ್ಯಸ್ತು ನಕ್ಕು ಹೇಳಿದ: ‘ತೆಗೆದುಕೊಳ್ಳುವುದಿಲ್ಲ ಎಂದೇ.’ ಒಷ್ಟಿದ್ದರೆ ಆ ಜನ ಐವತ್ತನಾ೦ದರೂ ಕೊಟ್ಟು ಮುಂದಕ್ಕೆ ಕಳುಹಿಸುತ್ತಿದ್ದರು.’

ಕೆತ್ತುತ್ತಿದೆ ಎನ್ನೀಗ ನಿನ್ನ ಈ ದನಿಯಣ್ಣ  
ಕಬ್ಬಿಣದ ಅಲಾಗು ಬಂಡೆಯ ಕೆತ್ತುವಂದದಲ.

## ಮದ್ದು

ಒಬ್ಬ ಶಿವ್ಯ ಒಬ್ಬ ಹಿರಿಯನಿಗೆ ದೂರು ಹೇಳಿದ: ‘ಜನ ನನ್ನ ಹತ್ತಿರ ಬಂದು ಬಹಳ ಕೆರುಕುಳ ಕೊಡುತ್ತಾರೆ. ಅದಕ್ಕೇನು ಮಾಡಲಿ?’ ಹಿರಿಯ ಹೇಳಿದ: ‘ಅಯ್ಯ, ಬಡವರು ಬಂದರೆ ಯಣ ಸಾಲ ಕೊಡು. ಹಣಗಾರರು ಬಂದರೆ ಸಾಲ ಕೇಳು. ಮತ್ತೊಂದಿಗೂ ಅವರು ನಿನ್ನ ಹತ್ತಿರ ಬರುವುದಿಲ್ಲ.’

## ಕುರಾನ್ ಪರನ

ಒಬ್ಬ ಒರಟು ದನಿಯಲ್ಲಿ ಒರಲುತ್ತೆ ಕುರಾನನ್ನು ಓದುತ್ತಿದ್ದು. ಒಬ್ಬ ಸಭ್ಯ ಅವನ ಬಳಗೆ ಬಂದು ‘ನಿನಗೆ ತಿಂಗಳಿಗೆ ಏನು ವೇತನ ಕೊಡುತ್ತಾರೆ ಹೇಳಿ’ ಎಂದು ಕೇಳಿದ. ‘ವೇತನ! ಅಂತಹುದೇನೂ ಇಲ್ಲ’ ಎಂದು ಅವನು ಹೇಳಿದ. ಆ ಮನುಷ್ಯ ಕೇಳಿದ, ‘ವೇತನವಿಲ್ಲ ದಿದ್ದಾರೆ ಈ ಶ್ರಮವೇಕೆ?’ ಎಂದು. ಓದುವವನು ಹೇಳಿದ, ‘ದೇವನಿಗೆ ಸ್ತೋತ್ರಿಯಾಗಲೇಂದು ಓದುತ್ತಿದ್ದೀನೆ’ ಎಂದು. ಆ ಮನುಷ್ಯ ಹೇಳಿದ: ‘ದೇವನಿಗಾಗಿ ಆದರೆ, ನಮ್ಮಪಾಪ, ಇದನ್ನು ಹೀಗೆ ಓದಬೇಡ.’

ಹೊತ್ತಿಗೆಯನೀತಿರದೊಳ್ಳಿರಲಿದರೆ ಕೇಳಣ್ಣ,  
ಇಸ್ತಾಮು ಶ್ವಾಸಿಗಿದು ಮಸಿಯ ತದ್ವಾನ ರಿತಿ.

## ಯಹೂದಿಯ ನೇರೆ

ಒಂದು ಮನೆ ಕೊಳ್ಳಬೇಕೆಂದು ಆಲೋಚನೆ ಮಾಡಿ ನಾನು ಸಂಶಯ ಪಡುತ್ತಾ ಇದ್ದೆ. ಆಗ ಒಬ್ಬ ಯಾಹೂದಿ ಕಣ್ಣಿಗೆ ಬಿದ್ದ. ಹೇಳಿದ, ‘ನಾನು ಈ ಬೀದಿಯಲ್ಲಿ ಬಹುಕಾಲದಿಂದ ಇದ್ದೀನೆ. ನನ್ನ ಮಾತನ್ನು ಕೇಳಿ. ಈ ಮನೆ ಕೊಂಡುಕೊ, ಹೆದರಬೇಡ. ಇದರೊಳಗೆ ಏನೂ ದೊರುವವಿಲ್ಲ.’ ಹೇಳಿದೆ, ‘ಎಲ್ಲಾ ಸರಿಹೋಯಿತು ಒಂದು ದೊರುವ ಮಾತ್ರ ಇದೆ. ನಿನ್ನ ನೇರೆ.’

ನೇರೆಯಾತ ನೀನಿರಲು ಹತ್ತು ಹಣ ವಿದಕೆಂತು  
ಕೊಡುವನೆಂಬಾ ಬೆದರು ಮನವ ಬಾಧಿಸುತ್ತಿರುದು.  
ಅಂಕುರಿಸುತ್ತಹೂದಾಶಿ ನೀನು ಹೋದಾಮೇಲೆ  
ಬೆಲೆಯು ಸಾವಿರಕೇರಿ ನಿಳ್ಳಿವುದೂ ಎಂತೆಂದು.’

## ಬಾಣ—ಬಿರಸು

ಒಬ್ಬ ಹಿಂದೂ ದೇಶದವನು ಬಾಣ ಬಿರಸು ಹೊತ್ತಿಸುವ ಆಟವನ್ನು ಕಲಿಸುತ್ತಿದ್ದೆ. ಒಬ್ಬ ತತ್ವಜ್ಞ ಆ ಕಡೆ ಹೋಗುತ್ತ ಅವನಿಗೆ ಹೇಳಿದ: ‘ಆಣ್ಣ, ಈ ಆಟ ನಿನಗಲ್ಲ, ನಿನ್ನ ಮನೆಗೆ ಹುಲ್ಲು ಹೊಚ್ಚಿದೆ ನೋಡು.’

## కాగే—గిళి

ఒందు కాగే, ఒందు గిళి, ఎరడన్నో ఒందే గూడినల్లి కూడి దరు. కాగెయన్న సోఇ గిళిగే అస్యవాయితు. ‘ఏనిదు విచార!’ ఎందితు.

‘బెళగినలి నిన్నెదురు కాయ్యనాదోడే అవగే కవియువుదు కత్తులెయు రగలినా బెళకినలి.

నిన్న జొతెగిరహేకు సిన్నందదినోళ్ళబు.

లోకవనే యదుకిదరు సిక్కువను అవనేల్లి?’

ఎనాళ్ళయ్యమై, కాగెగూ గిళియన్న సోఇ బేసరవాయితు. తన్న దురద్వష్టక్కే అదు అత్తు గోభాడితు. కాల కెట్టితేందు బరలికోండితు. కిచ్చిసింద క్యే హిసుకికోండితు. ‘ఏను విధి యవ్వా, నరకవాయితల్లప్పా’ ఎందు సిట్టుసిరు బిట్టితు. ‘గోఇ గళ మేలే జొతె కాగెగళ గుంపినల్లి ఎమ్మ వ్యేభవదింద ఇదీ, ఈ దుష్ట సహవాస సిక్కిదేసు?’ ఎందుకోండితు.

‘బళ్ళయవనాదనిగి చేఇక హెచ్చిన కిష్టే,

సాల్లదే కూడువుదు కెదుకయాదన జొతెగే?

‘ఈ బుద్ధియల్లిద గవిచ, కాయ్యక్కే బరద కుచ్చు వరటియవ సోడనే ఈ హింసేయ మనేయల్లి నన్నన్న ఏకే బిగిదిద్దారే? ఏను పాప మాడిదే?’

‘నిన్న చిత్రువద్దందు గోఇయలి బరెదిరలు

సుఇయ రదెదే కేళు మతివంతరాదవరు.

సగదలి నినగోందు సళ్ళవు సిక్కులు కేళు.

నరకవే ములెందు హోగువరు ఏక్కువరు.’

ఎందు గిళియన్న మూడలిసితు.

ఈ కతె లోకవ్యవకారక్కే హోందువుదు. పండితరు పాండిత్యవిల్లదవరన్న కడిగళ్ళా సోఇటిదింద సోఇదువరు. ఆవరు ఇవరన్న కండోడనే నూరుమడి హెచ్చాగి హళయువరు.

ಉರ ತಿರುಗುವ ಹಾಡುಗಾರರ ನಡುವೆ ಸಿಕ್ಕದನೊಂದು ಗುಂಪಿನ ಸಾಧುವು,  
ಅವರಳೊಬ್ಬನು ಬಲ್ಲ ಪ್ರಾಂತದ ಗೇಳೆಯನಿದ್ದನು, ಸಾಧುವನು ಕುರಿತೆಂದನು:  
‘ನಮ್ಮ ಈ ಸಹವಾಸ ಬೇಸರವಿರಲಿ, ತೋರಿಸಬೇಡ ಮೊಗದಲ ಹುಳಿಯನು.  
ನಿನ್ನ ಈ ಒಡನಾಟಿ ಕಾಣೆಯ ನಮಗೆ ಬೇಸರವಾಗಿ ತೋರುತಲಿರುವುದು.  
ನಮ್ಮ ಗುಂಪಿದು ವಿನಿಧವಣಿದ ಗಂಧ ಪರಿಮಾಳ ಭರಿತ ಕುಸುಮದ ರಾಶಿಯು  
ನಡುವೆ ಒಳಗಿದ ತೊಟ್ಟಿನಂದದಿ ಕೂಡಿಕೊಂಡಿಹೆ ಸಿನ್ನ ಬಳ್ಳಿನವರಿಂದುಯಾ?  
ಆರಳು ಹೂಗಳನುದುರಿಸುವ ಬಿರುಗಾಳಿಯಲ್ಲವೇ ಶೀತಕಾಲದ ಕೊರೆಕವು,  
ಸೋನೆಯಂದದಿ ಸುರಿವ ತಣ್ಣನೆ ಹಿಮವು ಮೇಣಣ ಹೇತ್ತು ಮಂಜಿನಗಡ್ಡೆಯು.’

### ಕಣ್ಣಿನ ನೋವು

ಒಬ್ಬನಿಗೆ ಕಣ್ಣಿನಲ್ಲಿ ನೋವಿತ್ತು. ಕುದುರೆ ವೈದ್ಯನ ಬಳಿಗೆ ಹೋಗಿ  
ಜೈವಧ ಮಾಡು ಎಂದು ಕೇಳಿದನು. ಕುದುರೆ ವೈದ್ಯ ಆಗ ನಾಲ್ಕುಕಾಲಿನ  
ಪ್ರಾಣಿಗಳ ಕಣ್ಣಿಗೆ ಮಾಡುವ ಜೈವಧ ಮಾಡಿದನು. ಇದ್ದ ಕಣ್ಣಿ ಇಂಗಿ  
ಕುರುಡಾಯಿತು. ಆ ಮನುಷ್ಯ ನಾಯಾಯಾಧಿಕಾರಿಯ ಬಳಿಗೆ ದೂರು  
ತೆಗೆದುಕೊಂಡುಹೋದನು. ಅಧಿಕಾರಿ ನಾಯಾಯ ಹೇಳಿದ: ‘ಆ ಸಂದ  
ಭರ್ಕ್ಕೆ ಮುದ್ದು ಇಲ್ಲ. ಈ ಮನುಷ್ಯ ಕತ್ತಿಯಂತಹ ಮನುಷ್ಯ. ಅದಕ್ಕೇ  
ಕುದುರೆ ವೈದ್ಯನ ಬಳಿಗೆ ಹೋಗಿದ್ದಾನೆ.’

ಮುಖ್ಯ, ಗೌರವದ ಕಾರ್ಯಕ್ರಮ ಅನುಭವವಿಲ್ಲದವನನ್ನು ಕೆಳುಹಿ  
ಸಿದರೆ ಕೆಳುಹಿಸಿದವನ ಕಾರ್ಯಕ್ರಮ ಆಭಾಸ, ಮೇಲೆ ಅವನು ತಿಳಿವಿಲ್ಲ  
ದವನು ಎಂಬ ಅಪವಾದ.

ಅರಿತು ನಡೆಯುವ ಮನುಷ, ತನ್ನ ಕಾರ್ಯವ, ಕೇಳು  
ಹಿಂಸನವನೆಂದಿಗೂ ಕ್ಯಾಲಾಗದಾತಸಿಗೆ.  
ಚಾಕೆಯನು ಹೆಣೆಯುವವ ನೆಯ್ಯಿಯನೇ ಆಹುದು  
ರೀತಿಮಯ ಕೆಲಸವನು ಮಾಡಬಲ್ಲನೆ ಅವನು?

## ಲೈ—ಮಜ್ಞಾನು

ಅರೇಬಿಯದ ದೊರೆಗೆ ಒಂದು ದಿನ ಲೈಲ ಮಜ್ಞಾನರ ಸಂಗತಿಯನ್ನು ಹೇಳಿದರು. ಮಜ್ಞಾನು ಹುಚ್ಚನಾಗಿದ್ದಾನೆ, ಅವನ ವಿದ್ಯಾಬುದ್ಧಿಗಳು ನಾಶವಾಗಿವೆ, ಅವನು ಉನ್ನಾದದಿಂದ ಮರಳುಕಾಡಿನಲ್ಲಿ ಅಲೆಯುತ್ತಿದ್ದಾನೆ, ಎಂದು ತಳಿಸಿದರು. ಅಪ್ಪಕೆ ಆಯಿತು, ಅವನನ್ನು ಅರಸನ ಬಳಿಗೆ ಹಿಡಿದುತೆಂದರು. ದೊರೆ ‘ನಿನಗೇನು ಬೇಸರವಾಗಿದೆ, ಮೃಗಗಳನ್ನು ಅನುಸರಿಸಿಕೊಂಡು ಓಗೇಕೆ ನಡೆದಿರುವೆ?’ ಎಂದು ಅವನನ್ನು ಕೇಳಿದನು. ಮಜ್ಞಾನು ಲೈಲಾಳನ್ನು ನೆನೆದು ಕಟ್ಟಿರು ಸುರಿಸಿದ.

‘ನನ್ನ ಹೃದಯವ ಸೇಳಿದು ಹಿಡಿದುಕೊಂಡಿಹ ಚೆಲುವೆ,  
ಒಮ್ಮೆ ನೋಡಲಿ ನಿನ್ನ, ಅವರೆನ್ನ ದೂಷಿಸರು.  
ನಿನ್ನ ನೋಡುತಲವರು ನಣ್ಣ ಹೆಚ್ಚು ಲು ಹೋಗಿ  
ತಮ್ಮ ಕೈಯನು ತಾನೆ ಹೆಚ್ಚುಕೊಳ್ಳುವಕೇನೂ !’

ಅದು ಆಗ ಸಾಕ್ಷಿ ತಾನಾಗುವುದು ಸತ್ಯಕ್ಕೆ.’ ಎಂದು ಹೇಳಿಕೊಂಡ.

ದೊರೆ ಅಂದುಕೊಂಡ, ಲೈಲಾಳನ್ನು ಕರೆಸಿನೋಡಿದರೆ ಅವಳ ರೂಪ ಮಜ್ಞಾನನ್ನು ಹೇಗೆ ಉನ್ನಾದಗೊಳಿಸಿತು ಎಂಬುದು ತಾನೆ ತಿಳಿಯುತ್ತದೆ ಎಂದು. ಅಪ್ಪಕೆ ಆಯಿತು, ವಾಳ್ಳಿಗಳನ್ನೇಲ್ಲ ಹುಡುಕಿದರು. ಕಡೆಗೆ ಅವಳನ್ನು ಕಂಡು ಅರಸನ ಮುಂದೆ ಕರೆದುತೆಂದು ನಿಲ್ಲಿಸಿದರು. ದೊರೆ ನೋಡಿದ. ಅವನಿಗೆ ಆಶ್ಚರ್ಯಫಾಯಿತು. ಅವನ ರಾಣೀವಾಸದಲ್ಲಿ ಲಾಲಿನೇನು ರೂಪವಿಲ್ಲದ ತೊತ್ತು ಎನ್ನಿಸಿಕೊಂಡವಳು ಕೂಡ ಚೆಲುವಿನಲ್ಲಿ ಶ್ರಂಗಾರದಲ್ಲಿ ಲೈಲಾಳಿಗಿಂತಲೂ ಚಿನ್ನಾಗಿದ್ದಳು. ಏನು ಲೈಲಾ ಇವಳು ಎಂದುಕೊಂಡ ದೊರೆ. ದೊರೆಯ ಆಶ್ಚರ್ಯಫಾನನ್ನು ಮಜ್ಞಾನು ಗ್ರಹಿಸಿದ. ‘ಓ ದೊರೆಯೆ, ಲೈಲಾಳನ್ನು ತಿಳಿಯಬೇಕಾದರೆ ಮಜ್ಞಾನ ಕಟ್ಟಿಸಿಂದಲೇ ನೋಡಬೇಕು’ ಎಂದ.

ನಿನಗೆ ತಿಳಿತುದು ಎಂತು ಎನ್ನ ಮನ ಕಡಲಿಹಾದು  
ಎನ್ನ ಪೋಲಿರುವನಿಗೆ ಎನ್ನ ಕತೆ ತಿಳಿದಿತು.  
ಗಾಯವಿದ್ದ ವಗಲ್ಲಿದಾರಿಗದು ನೋವರಿವು?  
ನೋವನರು ಹಲುಬೇಕು ನೋವುಳ್ಳ ಗೆಳಿಯಿರಿಗೆ.  
ನಿನ್ನ ಸ್ಥಿತಿ ಸ್ವಲ್ಪಪೂ ಹೆಚ್ಚಿಲದಿರೆನ್ನ ದನು  
ನಿನ್ನ ಕತೆ ಎಷ್ಟು ಹೇಳಲು ನಿನಗೆ ಕಟ್ಟಿ ಕತೆ.

## ಸಮಾಧಿಯ ಮೇಲೆ

ಒಬ್ಬ ಧನಿಕರ ಮಗ ತನ್ನ ತಂದೆಯ ಸಮಾಧಿಯ ಹತ್ತಿರ ಕುಳಿತ್ತಿದ್ದ. ಒಬ್ಬ ಬಡವರ ಹುಡುಗನೂ ಹಾಗೆಯೇ ತನ್ನ ತಂದೆಯ ಗೋರಿಯ ಬಳಿ ಕುಳಿತ್ತಿದ್ದ. ಹಣವಂತರ ಹುಡುಗ ಬಡ ಹುಡುಸಿಗೆ ಹೇಳಿದ : ‘ನೋಡು. ನನ್ನ ತಂದೆಯ ಗೋರಿಗೆ ಕಲ್ಲು ಹಾಸಿದ್ದಾರೆ. ಕಲ್ಲಿನ ಮೇಲೆ ಚಿನ್ನುದ ಆಕ್ಷರ ಕೆತ್ತಿದ್ದಾರೆ. ಸಿನ್ನ ತಂದೆ ಆದರ್ಲೊ ಇಟ್ಟಿಗೆಯ ಗೋರಿಯಲ್ಲಿ ಮಲಗಿದಾನೆ.’ ಬಡವರ ಹುಡುಗ ಹೇಳಿದ : ‘ಅಯ್ಯ ಸಿನಗೆ ಶಾಂತಿ ಇರಲಿ! ನಿನ್ನ ತಂದೆ ಇಷ್ಟು ಭಾರ ಹೊತ್ತು ಹೊರಳಿ ಎಳುವುದಕ್ಕೆ ಮೊದಲೆ ನನ್ನ ತಂದೆ ಸ್ವರ್ಗಕ್ಕೆ ಏರಿಹೋಗಿರುತ್ತಾನೆ.’

ಹಗುರವಾಗಿಯ ಹೊರೆಯ ಹೊರೆಸಿರುವ ಆ ಕತ್ತೆ ವೇಗದಲಿ ಮುಂದರಿಯಾವುದು ತಾನು ಪಯಿಂದಲಿ. ಬಡತನದಿ ನರಭಾತಿಯ ದರ್ಶಿಸ ಕೇಳಯ್ಯ ಹಗುರವಾಗಿಯೆ ನಡೆವ ಸಾವಿನಾ ಬಾಗಿಲಲಿ. ಸಂಪತ್ತ ಸಮೃದ್ಧಿ ಇರುವಾತ ಕೇಳಯ್ಯ ಸಾಯಲಿವುಗಳ ನಡುವೆ ಕಷ್ಟವಹುದಾತನಿಗೆ. ಬಿಡುಗಡೆಯ ಹೊಂದಿದ ಗುಲಾಮನಿಗೆ ಇರುವ ಸುಖ ಕೆಗತಾನೇ ಸರೆಗೆ ಬಿಡ್ಡ ದೊರೆಗಿರದಯ್ಯ.

## ತಪ್ಪಿತ್ತು

ಯಾರನ್ನು ಕೇಳಿದರೂ ತನ್ನ ಬುದ್ಧಿ ನಿದೋರ್ವನೆನ್ನುವನು; ತನ್ನ ಮಗು ಸಕಲ ಚೆಲುವಿನ ಸಾರ ಎನ್ನುವನು.

ಯಹುದಿಯೂ ಮುಸ್ಲಿಮನು ವಾದಮಾಡಿದರೂಮೈ, ಅವರ ಮಾತಿನ ವಿಷಯ ತಿಳಿದು ನಕ್ಕಿನು ನಾನು. ಹೇಳಿದನು ಮುಸ್ಲಿಮನು : ‘ದೋರ್ವನಿರೆ ಪತ್ತದಲಿ, ಇದರಾಣಿ, ಸಾಯಂವೇನು ಯಹುದಿಯಾಗಿಯು ನಾನು.’ ಹೇಳಿದನು ಯಹುದಿಯನು : ‘ಸುಳಿರಲು ನನ್ನ ಕಡೆ, ಎನ್ನಹೊತ್ತಿಗೆಯಾಣಿ, ಮುಸ್ಲಿಮನೆ ಆಗುವನು.’ ಲೋಕವನು ತ್ಯಜಿಸಿದೋಡೆ ಮತಿಯೆಂಬ ಆವಸ್ತು, ನುಡಿಯುವರು ಇರರಂತ್ಯ ತಿಳಿವಿಲ್ಲವೆಮಗೆಂದು.

## ತಂದೆ—ಮಗ

ದಿಯಾರ್ಬಕರ್ ಪ್ರಾಂತದಲ್ಲಿ ನಾನೊಬ್ಬ ವೃದ್ಧನ ಮನೆಯೊಳಗೆ ಇಳಿದಿದ್ದೇ. ಅವನಿಗೆ ಅಪಾರ ಭಾಗ್ಯ. ಒಬ್ಬ ಮಗ ಇದ್ದ. ಒಂದು ದಿನ ಆ ಮುದುಕ ಹೇಳಿದ: ‘ಈ ಮಗನ ಹೊರತು ನನಗೆ ಮತ್ತೊಬ್ಬನಿಲ್ಲ. ಈ ಪ್ರಾಂತದಲ್ಲಿ ಬಹು ಪುರಾತನವಾದ ಮರಪೂಂಡುಂಟು. ಎಲ್ಲ ಜನ ಹರಕೆ ನಾಡಿಕೊಂಡು ಅದರ ಸೆರಳಿಗೆ ಹೋಗಿಬರುತ್ತಾರೆ. ನಾನೂ ಇಂತಹ ಒಬ್ಬ ಮಗನನ್ನು ಕೊಡು ಎಂದು ಆ ಗಿಡದ ಹತ್ತಿರ ಹೋಗಿ ದೇವನಿಗೆ ಮೊರೆಯಿಟ್ಟಿದ್ದೇನೆ.’ ಯುವಕನೂ ತನ್ನ ಸ್ನೇಹಿತರಲ್ಲಿ ಹೇಳುತ್ತಿದ್ದ ಎಂದು ಕೇಳಿದೆ: ‘ಲಲ್ಲಿದೆ ಆ ಮರ? ಹೋಗಿ ಪ್ರಾರ್ಥಿಸುವನೆಲ್ಲ, ಈ ತಂದೆ ಬೇಗ ಸಾಯಲಿ ಎಂದು.’ ತಂದೆ ಸಂತೋಷಿಸುವನು ಬುದ್ಧಿ ಪಂತ ನನ್ನ ಮಗ ಎಂದು, ಮಗ ಅಳುವನು ಎಂತಹ ಮುದಿಗೂಬೆ ಇವನು ಎಂದು.

ವರ್ಣಗಳು ಉರುಳುರುತ್ತಾ ಹಾದು ಹೋಗುತಲಿಹವು  
ನಿನ್ನ ತಂದೆಯ ಗೋರಿ ಸೀ ಹೋಗಿ ನೊಡಿಲ್ಲ,  
ನಿನ್ನ ತಂದೆಯ ಸೆನೆದು ಒಮ್ಮೆ ಪೂಜಿಸಲಿಲ್ಲ,  
ನಿನ್ನ ಮಗ ಸಿಗೆಂತು ಶ್ರದ್ಧಿಯನು ತೋರುವನು?

## ಹಿರಿಯಕಂಡ ಕನಸು

ಒಬ್ಬ ಹಿರಿಯ ಒಂದು ಕನಸು ಕಂಡ, ದೊರೆ ಸ್ವರ್ಗದಲ್ಲಿದ್ದ ಹಾಗೆ, ಸಾಧು ನರಕದಲ್ಲಿದ್ದ ಹಾಗೆ. ಆಮೇಲೆ ಕೇಳಿದ ‘ದೊರೆಗೆ ಈ ಸುಖವೇನು, ಸಾಧುವಿಗೆ ಈ ಸಂಕಟ ಏಕೆ?’ ಲೋಕದ ತಿಳಿವಳಿಕೆಗೆ ಈ ಸ್ಥಿತಿ ವ್ಯತಿರಕ್ತ ವಾಗಿತ್ತು. ಆಗೇಂದು ವಾಣಿ ಕೇಳಿಸಿತು. ‘ಸಾಧುಗಳ ಸೇವೆ ನಾಡಿ ದೊರೆ ಸ್ವರ್ಗ ಪಡೆದಿದ್ದಾನೆ; ದೊರೆಗಳ ಸಹವಾಸ ನಾಡಿ ಸಾಧು ನರಕಕ್ಕೆ ಬಿಡ್ಡಿದ್ದಾನೆ.’

ಅ ಬಟ್ಟೆ ಈತಿರದ ಜಸರಗಳಿಂದೇನು,  
ಸಲ್ಲಿದಾ ಕಾಯಿಗಳ ಮಾಡದವನೇ ಸಾಧು.  
ದರ್ಶಿಸಣಾಗನವ ಆ ಕುಲಾವಿಯ ಧರಿಸಿ,  
ಇರಲಿ ಟೂಟ್ರಿರ ಟೊಂಟಿ, ಬೇಕು ಹೃದಯುದ ಶುದ್ಧಿ.

## ದೊರೆಯ ಮಾತು

ಒಮ್ಮೆ ಬೀಟಿಯಾಡುವುದಕ್ಕೆ ಹೋದ ಸ್ಥಳದಲ್ಲಿ ನೊಷೇರವಾನ್ ದೊರೆಗಿಂದು ಅಡಿಗೆ ವಾಡಿದರು. ಉಪ್ಪು ಸಾಲದೆ ಬಂತು. ಹತ್ತಿರದ ಹಳ್ಳಿಗೆ ಹೋಗಿ ತರುವುದೆಂದು ಒಬ್ಬ ಆಳನ್ನು ಕಳುಹಿಸಿದರು. ದೊರೆ ಅವನನ್ನು ಹತ್ತಿರ ಕರೆದು ಹೇಳಿದ : ‘ಅದಕ್ಕೆ ಸರಿಯಾದ ಬೆಲೆ ಕೊಟ್ಟು ತರಬೇಕು. ಎಂದಿಗೂ ಜನಗಳನ್ನು ಹೆದರಿಸಿ ಸುಮೃನೇ ತರಲಾಗದು. ಹೆದರಿಸಿದರೆ ಆ ಜನ ಗ್ರಾಮವನ್ನೆ ತ್ಯಜಿಸಿಹೋಗಬಹುದು. ಕೆಟ್ಟ ನಡತೆಗೆ ಅವಕಾಶ ಕೊಟ್ಟಿಹಾಗಾಗುವುದು. ಎಚ್ಚು ರಿಕೆ.’ ಪರಿವಾರದವರು ‘ಬಂದು ಹಿಡಿ ಉಪ್ಪು ತಂದರೆ ಏನು ಪ್ರಮಾದ’ ಎಂದು ಕೇಳಿದರು. ದೊರೆಹೇಳಿದ : ‘ಮೊದಲಿನಿಂದ್ದೆ ಸ್ವಲ್ಪ ವೇ ಸ್ವಲ್ಪ ಹಿಂಸೆಯ ಬಿತ್ತನೆ ಆಯಿತು. ಬಂದುಬಂದ ವರು ಅದನ್ನು ಹೆಚ್ಚಿಸಿದರು. ಅದಕ್ಕೇ ಅದು ಈಗ ಆವರಿಸಿ ನಿಂತಿರುವುದು.’

ಪ್ರಜೆಯ ತೋಟಿದಲಿ ದೊರೆ ತಿನು ವುದೊಂದೇ ಹಣ್ಣು,  
ಗಿಡ ಗಡವನೇ ಕೀಳುವರು ದೊರೆಯ ಸೇವಕರು.  
ಇದು ಮಾಟ್ಟೆಯ ಕೊಳ್ಳಿ ದೊರೆಯು ಆಗಲಿ ಎಂಬ,  
ಹೊಡೆಯುವದು ಸ್ವೇಸಿಕರು ಪಕ್ಕಿಗಳು ಸಾವಿರವ.

## ಲೇಸು

ಇನ್ನೂ ನನಗೆ ನೆನಪಿದೆ. ಆಗ ನನಗೆ ಕಿರಿವಯನ್ನು. ಭಕ್ತಿಯಿಂದ ಆಚಾರಗಳನ್ನು ಪಾಲಿಸುತ್ತಿದ್ದೆ. ಬಂದು ರಾತ್ರಿ. ತಂದೆಯ ಸಂಗಡ ಇದ್ದೆ— ಪರಮಪುರುಷನ ಕರುಣೆ ಆತನ ಮೇಲೆ ಇರಲಿ!— ಆ ರಾತ್ರಿಯೆಲ್ಲಾ ಕಣ್ಣು ಮುಂಚ್ಚಿದೆ ಕುರಾನನ್ನು ಓದುತ್ತಿದ್ದೆ. ಹೆಲಕೆಲವರು ಅಲ್ಲೇ ಮುಲಗಿ ನಿದ್ರೆ ವಾಡುತ್ತಿದ್ದರು. ನಾನು ತಂದೆಯೊಡನೆ ಹೇಳಿದೆ : ‘ನೋಡಯ್ಯ, ಇವರೊಳಗೆ ತಲೆಯೆತ್ತಿ ಪ್ರಾರ್ಥನೆ ವಾಡುವವನು ಒಬ್ಬನಾದರು ಇಲ್ಲ. ಅವರೆಲ್ಲ ಸತ್ತಂತೆ ಮುಲಗಿದ್ದಾರೆ.’ ತಂದೆ ಒಡನೆಯೇ ಹೇಳಿದರು : ‘ಎನ್ನಿಜೀವದ ಜೀವ, ಇತರರ ತಪ್ಪನ್ನು ನೋಡಿ ಅವರನ್ನು ಹಳಿಯುವುದಕ್ಕೆ ಕಲಿಯುವದಕ್ಕಿಂತಲೂ ನೀನಾದರೂ ಮುಲಗಿ ನಿದ್ರೆ ವಾಡುವದೇ ಲೇಸು.’

## భోసియాబ

కారూనా దొరె మిశ్ర (శజివ్) దేశవన్ను గేదాగు హేళిద :  
 ‘ఈ రాజ్యచ్చై తాను ఒడెయి ఎంబ గవచల్ల ఆ పాపి ఫేరో తానే దేవరు ఎందిద్దు. ఆవనిగె మత్తై ఈ దేశవన్ను కోడు వుదిల్ల. నన్న సేవకరల్ల అతి మడెయనాగిరువవను యావనో అవసిగె ఇదన్న వహిసుత్తేనే.’ ఒబ్బ కరి ఆళు భోసియాబ ఎంబువవన్నిద్దు, ముత్తాళ. దొరెయ కోపద సెముయదల్ల ఆ ముట్టాళనిగె ఆయితు మిశ్రదేళిద రాజ్య. ఆవన బుద్ధియో, ఆవన న్యాయమో ! ఒందు దిన రాజ్యద ర్యైతరు ఒందు హేళిదరు : ‘సీలనదియ డడదల్ల కత్తియన్న బిత్తిద్దెపు. కాలవల్లద కాలదల్ల మళే ఒంతు. బెళే కోళ్ళిమోయితు. సాము నమ్మన్న సలహబేచు.’ హేళిద భోసియాబ, ‘తుప్పటి బిత్తిదరే కోళ్ళిమోగువుదిల్ల’ ఎందు. ఒబ్బ దవిషణిగె ఈ మాతు కేళిసితు. హేళికోండ

‘ఐక్యయు విద్యేయను ఆనుసరిసి ఇరలాగ  
 అదర ఎంజలు సిగదు బుద్ధికునతిగిందు.  
 మాయేయోదగిప్పదిందు మాడెయంగే భోయవను  
 బాయోళగే బీరథిదలు నూరాదు పండితరు.  
 ధనకనక శారణపు విద్యే బుద్ధియు ఆల్ల,  
 ద్వేవనే కారణపు పదవియోగక్షేణ.  
 శాస్త్ర బల్లవనాత నరళుత్త లరుతికను,  
 హోన్నినా రాత్రియ దు సోయారిగెల్లి డెయు.  
 కలియదగే బహుమాన, కలితవగే దుమ్మాన,  
 కాల కాలక్కింతు నడెదిముదు జగదోళగే.’

## ఉద్ఘోగవిల్లద ఓదు

ఒబ్బనన్న కేళిదరు, ‘ఓదిదవను ఉద్ఘోగవిల్లదిద్దరే ఏనన్న హోయున’ నేందు. హేళిద ‘అవనోందు మధువన్నే కూడిదద జేను’ ఎందు.

హేళు ఆ సవియెంబుదిల్లదిక కీటిశ్చై  
 మధువిల్ల, కుటుంబాదరు బీడ సీనేందు.

## ಕೇಷ್ ದ್ವೀಪದ ವ್ಯಾಪಾರಿ

ನನ್ನ ಗುರುತಿನವನು ಒಬ್ಬ ವ್ಯಾಪಾರಿ. ಒಂದು ಸೂರ್ಯೇವತ್ತು ಒಂಟಿಗಳ ನಲವತ್ತು ತಜುಗಳ ಒಡೆಯನಾಗಿದ್ದ. ಪಾರಸಿಕ ಸಾಗರದಲ್ಲಿ ಕೇಷ್ ದ್ವೀಪ, ಅಲ್ಲಿ ಅವನ ಮನೆ. ಅಲ್ಲಿ ಒಮೆಂದು ನಾವಿಬ್ಬರೂ ಸೇರಿದೆವು. ಇಡೀ ರಾತ್ರಿ ಅವನು ಮಾತಾಡಿಯೆ ಆಡಿದ, ‘ನನಗೆ ತುಕ್ಕಿಸ್ತಾನದಲ್ಲಿ ಇಷ್ಟು ವಸ್ತು ಸಂಗ್ರಹವಿದೆ. ಹಿಂದುಸ್ತಾನದೊಳಗಿಷ್ಟಿದೆ. ಇದು ಇಂತಹ ಹಿಡುವಳಿಯ ಆಧಾರವತ್ತು. ಇದು ಇಂಥವನ ಹೊಣಿವತ್ತು’ ಎಂದು. ಮತ್ತೆ ಹೇಳಿದ: ‘ಇಸ್ತುಂದರು ಯದ (ಅಲೆಕ್ಸಾಂಡ್ರೀಯದ) ಜವ ಆರೋಗ್ಯ ವಾಗಿದೆ ಎನ್ನುವರು. ಅಲ್ಲಿಗೊಮೆಂದು ಹೋಗಿಬರಬೇಕು. ಅಯ್ಯೋ, ಆಗದಾಗದು. ವಶ್ಚಿಮ ಸಾಗರ (ಮೆಡಿಟರೇನಿಯನ್) ಬಹಳ ಭೀಕರ ಎನ್ನುತ್ತಾರೆ. ಸಾದಿ, ಇನ್ನೊಂದು ಪ್ರವಾಸದ ಆಸೆ ಇದೆ. ಅದಾದರೆ ಕೇಳು, ವ್ಯಾಪಾರವನ್ನು ಬಿಟ್ಟು ಧ್ಯಾನದಲ್ಲಿ ಕಾಲ ಕಳೆಯಬೇಕೆಂದಿದ್ದೀನೇ.’ ‘ಯಾವ ಪ್ರವಾಸ ಅದು?’ ಎಂದು ನಾನು ಕೌತುಕದಿಂದ ಕೇಳಿದೆ. ಅವನು ನುಡಿದ: ‘ಪರ್ಸಿಯದ ಗಂಧಕ ಚೀಣ ದೇಶಕ್ಕೆ ತೆಗೆದುಕೊಂಡು ಹೋಗುತ್ತೀನೆ. ಅದಕ್ಕೆ ಅಲ್ಲಿ ಬಹಳ ಧಾರಣೆಯಂತೆ. ಚೀಣಾದ ಪಾತ್ರಿಗಳನ್ನು ರೂಪುದೇಶದ ಕಡೆಗೆ ತೆಗೆದುಕೊಂಡು ಹೋಗುತ್ತೀನೆ. ರೂಪುದ ಕೆಂಕಾಬು ಹಿಂಘಾದೇಶಕ್ಕೆ ಬರುತ್ತುವುದು. ಹಿಂದುಸ್ತಾನದ ಉಕ್ಕು ಹಲಬ (ಅಲೆಪ್ಲ್ಯೂ) ಪಟ್ಟಣಕ್ಕೆ ತೆಗೆದುಕೊಂಡುಹೋಗುವುದು. ಹಲಬದ ಗಾಜುಗಳನ್ನು ಯಾವಿಾನಿಗೆ ಸಾಗಿಸುವುದು. ಯಾವಿಾನಿನ ಪಟ್ಟಿಗಳನ್ನು ಪರ್ಸಿಯಕ್ಕೆ ತರುವುದು. ಆಮೇಲೆ ಈ ಸುತ್ತು ವ್ಯಾಪಾರ ಬಿಟ್ಟು ಉರಿನ ಅಂಗಡಿಯಲ್ಲಿ ನಿಲ್ಲುವುದು.’ ಇಷ್ಟೇಲ್ಲ ಮಾತಾಡಿ ಸಾಕಾಗಿ ಕಡೆಗೆ ನನ್ನನ್ನು ಕೇಳಿದ, ‘ಓ ಸಾದಿ, ನೀನಾದರೂ ಕಂಡು ಕೇಳಿದುದನ್ನು ಹೇಳು’ ಎಂದು. ಹೇಳಿದೆ

‘ಕೇಳಲ್ಲವೇ ನೀನು ಗೋರ ಮರುಭೂಮಿಯಲ್ಲ  
ಒಂಟಿಯಾ ಮೇಲಿಂದ ಬಿದ್ದಾತ ಹೇಳಿದುದ.  
ಲೋಕವನು ಕಟ್ಟಿಕೊಂಡಳುವವನ ಕಣ್ಣ ತುಂ  
ಬುವುದೇನು? ತೃಪ್ತಿ; ಇಲ್ಲದೂದೆ ಮಣಿದ ಧೂಳು.’

## ಸಾದಿಯ ವಾದ—ಬಡವ ಶ್ರೀಮಂತರ ಮಾತು

ಒಬ್ಬ ದರ್ಶಿಷಣನಂತೆ ಉಡುಪು ತೊಟ್ಟು ಏನೇನನೈನ್ನೂ ಹೇಳುತ್ತ ಕುಲಿತಿದ್ದ. ಒಳಗೆ ಸಭ್ಯತನವಿರಲಿಲ್ಲವೆಂದು ತೋರಿತು. ಸುಮೃನೇ ಹರಟುತ್ತಿದ್ದ. ಬಿರುನುಡಿಗಳನ್ನಾಡುತ್ತಾ ಧನಿಕರನ್ನು ದೂಷಿಸುತ್ತಾ ಇದ್ದ. ‘ಬಡವರ ಕೈಕಟ್ಟುಹೋಗಿದೆ, ಧನಿಕರಿಗೆ ಕಾಲೇ ನಡೆಯುದು.

ಧಾರಾಳಿವಿದ್ದಿರಿಗೆ ಜಜವೆಂಬುದಿನಿತಿಲ್ಲ,  
ಧಾರಾಳಿಸಿನಿತಿಲ್ಲ ಧನಕನಕವ್ಯಾರಿಗೆ’

ಎನ್ನುತ್ತಿದ್ದ. ನನ್ನನ್ನು ಕಾಪಾಡಿ ಮುಂದಕ್ಕೆ ತಂದವರು ಶ್ರೀಮಂತರು. ನನಗೆ ಅವನ ಮಾತು ನಾಯಿಯವಾಗಿ ಕಾಣಲಿಲ್ಲ. ಹೇಳಿದೆ: ‘ಅಣ್ಣಿ, ಧನಿಕರು ಎಂದರೆ ಬಡವರಿಗೆ ಭಂಡಾರ, ಸಾಧುಗಳಿಗೆ ಉಗ್ರಾಣ, ಯಾತ್ರಿಕರಿಗೆ ಗುರಿಕಂಡ ಗುಡಿ, ಪ್ರಯಾಣಿಕರಿಗೆ ಬೀಡಾರ, ಸೆರಿಯವರಿಗೆ ಆಸರೆ. ಸೇವಕರು, ಸಂಗಡಿಗರು ಉಂಟಮಾಡಿದುದನ್ನು ಕೇಳಿ ನೋಡಿ ಆಮೇಲೆ ಅವರು ತಮ್ಮ ಭಾಗದ ಉಂಟಮಾಡುವರು. ಮನೆತಪ್ಪಿದವರಿಗೆ, ಕೈಲಾಗದವರಿಗೆ, ಸರೆಹೊರೆಯ ಬಂಧುಭಳಿಗಕ್ಕೆ ಎಲ್ಲಿರಿಗೂ ಭಾಗ ಕೊಡುವರು.

ಧರ್ಮಗಳು ಸಂಸ್ಥಾಗಳು ಧನಿಕರಿಗೆ ತಾವುಂಟು,  
ಹರಕೆಗಳು ಪೂಜೆಗಳು ದಾನಗಳು ಯಾಗಗಳು.  
ನೂರು ಸಲ ತೊಡಲುತ್ತ ಎರಡು ಮಂತ್ರವ ಹೇಳಿ,  
ಇಷ್ಟ್ವಾಲಿ ಸನ್ನಾಹ ಸೌಭಾಗ್ಯ ಸಿನಗೆಲ್ಲ?

ಧರ್ಮ ಕರ್ಮದ ಕಾರ್ಯಗಳೆಲ್ಲ ಧನಿಕರಿಗೆ ಬಹು ಸುಲಭ. ಅವರ ವಸ್ತು ಒಡವೆಗಳಿಲ್ಲ ತೆರಿಗೆ ಕೊಟ್ಟು ಶುದ್ಧಿಹೊಂದಿರುವವು. ಅವರ ವಸ್ತುವುದುಗೆ ಗಳೂ ಶುದ್ಧವಾಗಿರುವವು. ಕೇರ್ತಿ, ಸಂತಸ ಎಲ್ಲ ಅವರಿಗೆ ಉಂಟು. ಕಣಜ ತುಂಬಿದ್ದರೆ ಈ ಕಡೆ ಭಕ್ತಿ ಹೊಮ್ಮೆ ಬೆಳೆಯುವುದು. ಶುದ್ಧವಾದ ವಸ್ತುದಿಂದ ಪ್ರಾರ್ಥನೆಗೆ ಕಳೆಕಟ್ಟುವುದು. ಹಸಿದಹೊಟ್ಟಿಗೆ ಎಲ್ಲಿಬರಬೇಕು ಭಕ್ತಿ ಮುಕ್ತಿಯ ಆಲೋಚನೆ? ಬಡತನದ ಗೋಳಾಟಕ್ಕೆ ಧಾರಾಳವೆನ್ನು ವುದು ಏನು ಗೊತ್ತು? ಬರ ಕಾಲಿಗೆ ಎಲ್ಲಿ ಪ್ರಯಾಣಮಾಡುವೇನೇಂಬ ಕಸುವು? ಬರ ಕೈಗೆ ಎಲ್ಲಿಯದು ಕೊಡುವೇನೇಂಬ ಮಾತು?

ಬೇಳಗಾಗ ಉಟಕ್ಕೆ ವನೆಂಬ ಬಲು ಚಿಂತೆ,  
ರಾತ್ರಿ ಸಂತಸದಿ ನಿದ್ರೆಯ ಮಾಡಗೊಡದಂತೆ.  
ಸಂಗ್ರಹಿಸಿ ಕಾಳುಗಳನಿರುವ ಬೇಳಗೆಯಲ್ಲಿ  
ಸಂತಸದೋಳರುತ್ತಿಹುದು ಬರಗಾಲ ಬಂದಲ್ಲಿ.

ದಾರಿದ್ರ್ಯಕ್ಕೂ ಶಾಂತಗೂ ಎಲ್ಲಿಯ ಕೂಡಿಕೆ? ತೃಪ್ತಿಯನ್ನು ವುದು ಬೇರೆ.  
ಬಡತನ ಬೇರೆ. ಒಂದು ಕೈಮುಗಿದು ಪ್ರಾರ್ಥನೆಗೆ ಕುಳಿತಿರುವುದು,  
ಇನ್ನೊಂದು ಸಂಚಯಾಟಕ್ಕೇನು ಎಂದು ಚಿಂತಿಸುತ್ತಾ ಕುಳಿತಿರುವುದು.  
ಎರಡಕ್ಕೂ ಹೊಂದಿಕೆಯಾಗಬೇಕು ಹೇಗೆ?

ಶಂಬಿದಾ ಮನುಜನವ ದೇವನನು ಧ್ಯಾಸಿಸುವ,  
ಕೈಬಿಂದು ಮನಬಿಂದು ಬರುವುದೆಂತದು ಧ್ಯಾನ?

ಶ್ರೀಮಂತಸಾದವನು ದೇವಾಲಯಕ್ಕೆ ಹೊರಿದರೆ ಅಲ್ಲಿ ಅವನ ಭಕ್ತಿ  
ಬಪ್ಪುವುದು. ಅವನ ಮನಸ್ಸು ಚಲಿಸದಿರಲು ಅವಕಾಶ ಉಂಟು.  
ಜೀವನದ ಚಿಂತೆ ಬಾಧಿಸದಾಗಿ ಅವನು ಗ್ರಂಥವನ್ನು ಹಿಡಿದು ಅದರ  
ಅರ್ಥ ಗ್ರಹಿಸಲು ಸಾಧ್ಯವಾಗುವುದು.’

ಪ್ರತಿವಾದಿ ಹೇಳಿದ: ‘ಪ್ಯಾಗಂಬರನೆ ಸಾರಿ ಹೇಳಿದ್ದಾನೆ. ತಾನು  
ಬಡತನದಿಂದ ಶೋಭಿಸತಕ್ಕವನೆಂದು. ತಿಳಿದಿಲ್ಲವೇನಯ್ಯ?’ ನಾನು  
ಹೇಳಿದೆ: ‘ಸುಮೃತಿರು. ಎರಡು ಲೋಕದ ಸ್ವಾಮಿ ತ್ಯಾಗಧಿರರ  
ಕುರಿತು, ದೇವರಿಗೆ ತಲೆತಗ್ಗಿಸಿದವರನ್ನು ಕುರಿತು ಆ ಮಾತು ಹೇಳಿದ.  
ಸಾಧುಗಳಂತೆ ಬಟ್ಟಿ ಹಾಕಿಕೊಂಡು ದಾನ ಬೇಡುವುದಕ್ಕೆ ಹೊರಟವರನ್ನು  
ಕುರಿತು ಆ ಮಾತು ಹೇಳಲಿಲ್ಲ.

ಎಲೆ ಭೇರಿ ಬರಿ ಕಟ್ಟಿವಾಗಿರುವ, ಇದು ಯೇಣು?  
ಕಡೆಯ ದಿನದಲ್ಲಿ ನೀನು ಒಸ್ಪಿಸುವುದೇನುಂಟು?  
ಸುಮೃತೇ ಸೆರಿಯವರ ಬೇಡುವುದ ಬಿಟ್ಟುಜಡು.  
ಜಪದ ಮಣಿಗಳನೆಣಿ ಏನೇನು ಫಲವಿಲ್ಲ.

ಬಡವ ಜ್ಞಾನವಿಲ್ಲದವನಾದರೆ ಅವನ ಬಡತನ ಬರಿ ನಾಸ್ತಿಕತೆಯೇ ಸಂ.  
ಧನಕನಕ ನಮಗಿಲ್ಲದಿದ್ದರೆ ಬರಿಮೈಯಲ್ಲಿರುವವರಿಗೆ ವಸ್ತುಗಳನ್ನು  
ನಾವೇನು ಹಂಚುವುದು? ನಾವೇ ಬೇಡುವರು ಎಂದಮೇಲೆ ಘನತೆ  
ಯನ್ನು ಸಾಧಿಸುವ ಹವ್ಯಾಸ ನಮಗೆಲ್ಲಿ? ಧನಿಕರ ತೋಳಿನ ಆ ಬಲಕ್ಕೆ  
ನಮ್ಮ ಈ ಬಡ ಕೈಯಿಂ ಏನು ಸಮ?

బాయారిదవనేనేను కాణువను కనసినలి  
సకల లోకపు ఆవగి ఒందు సీరిన చిలుమే.'

హీగేల్ల మాతాడి నాను ఇన్నా ముగిసిరల్లి. శాంతియు  
శడివాణవన్ను హిడిద్ద అవన క్షే సడిలబిత్తు. కోపద సుడి  
ఎంబ అవన కుదురె హేమ్యుయెంబ బయలుపత్తి యుజ్జ్వలిగి ఓడితు.  
నాలగెంయెంబ కత్తియున్న ఒరయింద సేళేదు సన్నేదురినల్లి రుఖపి  
సిద. హేళిద: 'ధనికర గుణగళన్ను ఇష్టు ఆద్భుతవాగి వణి  
సిరువే. సీను హేళిద్దన్ను నంబిదరే అవరు బడతనద విషక్తుల్లి  
ఛైషధవాగిద్దారే ఎన్నచేకు. దృవద ఉగ్గాణవన్ను తేగయువుదక్కే  
అవరే బీగద క్షేగళు ఎన్నచేకు. ననగేసేఏ అవరల్లే దుడుకు,  
గవ్వ, కోప హొరతాగి ఏనూ కాణువుదిల్ల. ఒడవే, వస్తు,  
ఎందరే బాయి బాయి బిడుత్తారే. తమ్మ ఎల్ల ఆళేగళన్ను పదవి,  
మిమిగళిగి ధారియేరేదిద్దారే. మాతనాడిదరే సోక్కు, కణ్ణీతీ  
సోఇదరే తాత్త్వార. శాస్త్ర బల్లివరన్నుల్లి అవరు బిక్కుకరు  
ఎన్నుత్తారే. బడవరేందరే ఆవరిగి హోలేయరు. ధనకనశ,  
అధికార, ఎల్ల తమ్మిదే స్తుత్తు ఎందు అవర భావనే. ఎల్లరి  
గింతలూ తావే మేలు ఎందు ఆవర బొఱ. హణదల్లి మేలాగిర  
బముదు. సభ్యతే శాస్య. ఐశ్వర్యం ఇరబహుదు, సత్య శోధి  
సిదరే హణవిద్వ్య ఆవను భిక్కుకనే ఎందు బుద్ధివంతరాడిద  
మాతు అవర గమనక్కే బరదు.

ధనమదది, బల్లవన తుళ్ళవాగేణసువన  
కత్తియెంబుదు మేలు, గోరూపవిరలేను?"

నానెందే: 'హీగేల్ల ధనికరన్ను బయ్యిదిరు. ఆవరు దాన  
ధన్య మాడువ ఒడేయరు.' ఆవను హేళిద: 'సీను అవరన్ను  
తీళేదు ఆరియే. ఆవరు హణ కాసు నాణ్యగళ గులామురు. ఆవరు  
మళీగాలద మేఘగళు ఎన్నువేయు, ఆ మళీయ ఒందు హని నమగే  
ఇల్లదాదరే ఆదరింద నమగేను ఫల? ఆవరిగి సూయిన ప్రకాశ

ಉಂಟೇ; ಅದರ ಒಂದು ಕೆರಣ ನಮಗಿಲ್ಲದಮೇಲೆ ಏನು ಪ್ರಕಾಶ ಇದ್ದೇನು? ಅವರು ಸಂಪತ್ತು ಸಾಹಸಗಳಿಂಬ ಕುದುರೆ ಏರಿದ್ದಾರೆಯೇ? ನಮ್ಮಿಂಬಳಿಗೆ ಅವರು ಒಂದುದ್ದು ಇಲ್ಲ ಎಂದಮೇಲೆ ಯಾವ ಕುದುರೆ ಏರಿದ್ದರೇನು? ದೇವರ ಹಂಗಿಗೆ ಕೂಡ ಅವರು ಒಂದು ಹೆಚ್ಚೆ ಇಡರು. ಇತರರನ್ನು ಯಾವುದೋ ಹಂಗಿಗೆ ಹಾಕಿಕೊಳ್ಳಬೇಕು, ಹಾಗಲ್ಲಿದಿದ್ದರೆ ಅವರು ಒಂದು ಎಳ್ಳುಕಾಳು ದಾನವಾಡರು. ಧನವನ್ನು ಸುಮ್ಮನೇ ನೋಡುತ್ತು ಕಾರಣಾಗಿ ಜೀವನ ನಡೆಸುವುದು ಅವರ ಸ್ವಭಾವ. ಹೋಗುವಾಗ ಅಳುತ್ತಳುತ್ತ ಬಿಟ್ಟುಹೋಗುವುದು. ಜಿಪ್ಪಣ ಗಳಿಸಿದ ಧನ ಮಣಿಗಳಿಂದ ಎದ್ದು ತು ಯಾವಾಗ, ಜಿಪ್ಪಣ ತಾನೇ ಮಣಿಹೋಕಾಗು, ಎಂದು ಹಿರಿಯರು ಚೆನ್ನಾಗಿ ಹೇಳಿದರು.

ಕೂಡಿದುವನೊಬ್ಬತ ಕಷ್ಟಗಳ ಗಳಿಸುತ್ತ  
ಕಷ್ಟ ವಿನಿತಿಲ್ಲದಲೇ ಪೆಚ್ಚಬೇನನು ಒಬ್ಬ.'

ನಾನು ಹೇಳಿದೆ: 'ಸಿರಿವಂತರ ಮಿತ್ಯಯವನ್ನು ನಿನ್ನ ಆ ಬಿಕ್ಕುಕನ ಕಣ್ಣಿನಿಂದ ನೋಡಿರುವೆ. ಧಾರಾಳಿ, ಜಿಪ್ಪಣ ಎನ್ನುವುದನ್ನು ಆತುರವನ್ನು ಬಿಟ್ಟು ನೋಡಿ ತಿಳಿಯಬೇಕು. ಒರಗಲ್ಲು ಚಿನ್ನ ಯಾವುದು ಎಂದು ಹೇಳುತ್ತದಂತೆ. ಹಾಗೆ, ಲೋಭಿಯನ್ನು ತೋರಿಸುವುದಕ್ಕೆ ಬಿಕ್ಕುಕನಾಗ ಬೇಕೇನೋ!' ಆ ಗಳಿಯ ಹೇಳಿದ: 'ನನ್ನ ಅನುಭವ ಹೇಳುತ್ತೇನೆ. ಬಾಗಿಲಲ್ಲಿ ಸೇವಕರನ್ನು ನಿಶ್ಚಯಿತುರ್ತಾರೆ ಆ ಧನಿಕರು. ಅವರಿಗೆ ಆ ಸಿಟ್ಟಿನ ಆಳುಗಳು ಹೆಚ್ಚಿಗಿಲಿನಲ್ಲೇ ನಿಂತಿರಬೇಕು. ಸಾಧಾಗಳನ್ನು ತಡೆಯಬೇಕು. ಸಂತರ ಕುತ್ತಿಗೆಗೆ ಕೈಹಾಕಿ ತಳ್ಳಬೇಕು. ಸೇವಕರು ಹೇಳಿಯೇ ಹೇಳುತ್ತಾರೆ ಮನೆಯಲ್ಲಿ ಯಾರೂ ಇಲ್ಲ, ಮನೆಯಲ್ಲಿ ಯಾರೂ ಇಲ್ಲ ಎಂದು. ಸತ್ಯ.

ನ್ಯಾಯಮತಿ ಕಿಳಿಪೋಂದು ಯಜಮಾನಗಿಲ್ಲದರೆ  
ಅಳು ಹೇಳಿದ ನಿಜವ ಮನೆಯೋಳಗೆ ಆರಿಲ್ಲ.'

ಅದಕ್ಕೆ ನಾನು ಹೇಳಿದೆ: 'ಆ ನಡತೆಯೇ ಸರಿ. ಬೇಡುವವರು ಸುಮ್ಮನೇ ಮುತ್ತುತ್ತಾರೆ. ಪಾರಣ ಹಿಂಡುತ್ತಾರೆ. ಮರಳುಕಾಡಿನ ಎಲ್ಲ ಮರಳಕಣಗಳು ಮುತ್ತುಗಳಾದರೂ ಕೇಳುವವರ ಆಶೀಗೆ ಕೊನೆಯಲ್ಲ.

ತುಂಬಲಾರದು ಹಣವು ಆಶೆ ತುಂಬಿದ ಕಣ್ಣ,  
ನೀರು ಬಾವಿಗೆ ಬರದು ರಾತ್ರಿ ಮಂಜದು ಬಂದು.

ಹಾತಿಮನೆ ಮರಜುಕಾಡನ್ನು ಬಿಟ್ಟು ಪಟ್ಟಣಕ್ಕೆ ಬಂದಿದ್ದನೆನ್ನು; ಬಿಕ್ಕುಕೆ  
ರೆಲ್ಲ ಸೇರಿ ಅವನ ಬೆಸ್ಸಿನ ಮೇಲಿನ ವಸ್ತು ಹರಿದುಹಾಕಿಬಿಡುತ್ತಿದ್ದ ರೋ  
ಹೇಗೋ?

ಸೋಧದಿರು ಸೇನೆನ್ನು, ದೃಷ್ಟಿ ತಾಕುವುದನೆಗೆ  
ಬಿಕ್ಕುಕರ ಕೈತಾಕಿ ಒಳ್ಳಿತಾಗದು ಬಂದು.’

‘ಏನು ಬಾಳೋ ಅವರದು, ಮರುಗಬೇಕು ಅದಕ್ಕೆ’ ಎಂದ ಆ  
ಮನುಷ್ಯ. ‘ಅಲ್ಲಲ್ಲ, ಅವರ ಸಿರಿಯನ್ನು ಕಂಡು ಕಿಚ್ಚಿನಿಂದ ಕುದಿಯು  
ತ್ತಿರುವೆ’ ಎಂದೆ ನಾನು. ಹೀಗೇ ಜಗಳ ನಡೆದಿತ್ತು. ಆ ಚಡುರಂಗದಾಟ  
ದಲ್ಲಿ ಅವನು ಏನೇನು ಪೇದೆಗಳನ್ನು ಬಡ್ಡಿದ, ಅವಕ್ಕೆಲ್ಲ ನನ್ನ ಕಡೆಯು  
ಪೇದೆಗಳನ್ನು ಅಡ್ಡಲಾಗಿ ಇಡುತ್ತಿದ್ದೆ. ನನ್ನ ದೊರೆಯನ್ನು ಅವನು  
ಹಿಡಿದು ಸಿಲ್ಲಿಸಿದನೆಂದರೆ ರಾಣೆಯಂದ ಆ ಸೆರೆ ಬಿಡಿಸುತ್ತು ಇದ್ದೆ. ಅವನು  
ಮಾತಿನ ನಾಣ್ಯ ಎಲ್ಲ ಮುಗಿಯುತ್ತೆ ಬಂದಿತು. ತರ್ಕದ ಅಂಬಿಗಳು  
ಎಲ್ಲ ಹೂಡಿ ಆಗಿಹೋದವು.

ಮಾತಿನಾ ಮಲ್ಲಿನಿಗೆ ಹೆದರಿ ಹಿಂದಾಗದಿರು.

ಉತ್ತೇಕ್ಕೆ ಹೊರತಾಗಿ ಅವನಿಗೇನು ಓದಿಲ್ಲ.

ಶಾಸ್ತ್ರಗಳು, ನಾಯ ಕಟ್ಟಿ ಥಿಯೆಂಬ ಮಾತಿಗಳು

ನಿನ್ನ ಕಡೆಗಿರುತ್ತಿರಲು ಸಿಲ್ಲಿಸವುಗಳ ಮುಂದೆ.

ಶಾಸ್ತ್ರಗಳು ಇಂದೆ ಹೊರಗೆ ತೋರುವನವನು.

ಅವನ ಕೋಡಿಯ ಒಳಗೆ ಸ್ನಿಕರು ತಾವಿಲ್ಲ.

ಕಡೆಗವನ ತರ್ಕ ಯುಕ್ತಿಗಳು ಮುಗಿದುಹೋದವು. ಸೋಳನ್ನು  
ಒಪ್ಪುವ ಸಮಯ ಬಂದಿತು. ಒರಟುತ್ತನೆ ಕೂಗು ಮೊದಲುಮಾಡಿದ.  
ತನ್ನ ಮಗನಾದ ಅಭ್ರಮನೊಡನೆ ತರ್ಕಮಾಡಿ ಸೋತು ಆಸುರನು  
ಮುಷ್ಟಿಯುಥ್ವಾವನ್ನು ಪ್ರಾರಂಭಿಸಿದ ಹಾಗೆ ಆಯಿತು. ಅವನು ನನ್ನನ್ನು  
ಬಯ್ದು; ನಾನು ಅವನನ್ನು ಬಯ್ದು. ಅವನು ನನ್ನ ಕುತ್ತಿಗೆ ಎರಗಿದ;  
ನಾನು ಅವನ ಗಡ್ಡುಕ್ಕೆ ಹಾರಿದೆ.

ಮೇಲೆ ಬಿದ್ದನು ಅವನು, ಮೇಲೆ ಬಿದ್ದನು ನಾನು.

ಷುತ್ತು ಮುತ್ತಿದ ಮಂದಿ ಅಟವನು ಸೋಡಿದರು.

ಎನು ಕಾರಣವೆಂದು ಕೇಳಿ ತಿಳಿದರು ಅವರು.

ಮನದಚ್ಚರಿಯಾಯೆಲ್ಲ ತಿಳಿದು ನಕ್ಕರು ಅವರು.

ಕಡೆಗೆ ನಮ್ಮ ನಾತನ್ನು ಕಾಜಿಯ ದತ್ತಿರ ಬಯ್ದುವು. ಆತನ ಸ್ಯಾಯದಂತಿ ನಡೆಯುವುದೆಂದು ಮನಸ್ಸುವಾಡಿದೆವು ನ್ಯಾಯಾಧಿಪತಿ ಬಡವ ಬಲ್ಲಿದರ ಭೀದವನ್ನು ಸರಿಯಾಗಿ ತಿಳಿಸಿ ಜಗಳ ಪರಿಹರಿಸುವನೆಂದು ನಂಬಿದೆವು. ಕಾಜಿ ನಮ್ಮಸ್ಸು ದೃಷ್ಟಿಸಿನೋಡಿ, ನಮ್ಮ ಎಲ್ಲ ಹೇಳಿಕೆ ಗಳನ್ನು ಕೇಳಿ, ಬಡಕವಾಗಿ ಆಲೋಚನೆ ವಾಡಿ ತಾನು ಹೇಳತೋಡಿದ : ‘ಧನಿಕರನ್ನು ಬಡಕವಾಗಿ ಹೊಗಳಿ, ಬಡವರನ್ನು ತೆಗಳಿರುವ ಎಲೆ ಅಣ್ಣಿ, ಹೂವರಳಿರುವ ಕಡೆ ಮುಳ್ಳು ಉಂಟು, ಮಧುವಾನ ಇದ್ದ ಕಡೆ ಸಂಕಟ ಉಂಟು. ಕೂಡಿಟ್ಟ ಹೂಕೈ ಸರ್ವದ ಕಾವಲುಂಟು, ಮುತ್ತು ಇರುವ ಕಡೆ ಪಾನಿನ ಭಯು. ಲೋಕದ ಸವಿಯಂಬ ಜೇನು ಮುಂದೆ ಕಂಡಷ್ಟ್ವಾಗಿ ಹಿಂದೆ ಸಾವಿನ ಕುಟುಕು. ಸ್ವರ್ಗ ಸುಖಕೂ ನಮಗೂ ನಡುವೆ ಕಾದು ಕೊಂಡಿದೆ ಷ್ರೀತಾನ್.

ಮಾಯಾಂತಿಯು ಗೆಳೆಯನನು ಕೊಳ್ಳಿದಿರುವನಕ

ಸ್ವರ್ಥಿಗಳು ಕುದಿದರೆನಾತನಿಗೆ ಭಯವಿಲ್ಲ.

ಹೂವುಗಳು, ಮುಳ್ಳುಗಳು, ಪಣ, ಸರ್ವ, ಸುಖ, ಮತ್ತಿ ಎಲ್ಲವೂ ಒಂದಾಗಿ ಕಂಗೊಳಿಸುತ್ತಿರುತ್ತವು.

ತೋಟವೆಂದ ಕಡೆ ಪರಿಮಳವ ಬೀರುವ ಗಿಡವೂ ಉಂಟು, ಒಣಿದ ಮರವೂ ಉಂಟು. ಹಾಗೆಯೇ ಧನಿಕರಲ್ಲಿ ಒಳ್ಳಿಯುವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಬಡವರಲ್ಲೂ ಹಾಗೇ ತೃಪ್ತಿಯಂದಿರುವವರೂ ಇದ್ದಾರೆ, ಶಾಂತಿಯಿಲ್ಲದವರೂ ಇದ್ದಾರೆ.

ಮಂಜಿನಾ ಹಸಿಯೆಲ್ಲ ಒಂದೊಂದು ಮುತ್ತಾಗೆ

ಮುತ್ತಿಗಾದರು ಆಗ ಕಲ್ಲುಮಣಿನ ಬೆಲೆಯು.

ನಮ್ಮ ಪ್ರಭುವಿನ ಹತ್ತಿರ ಧನಿಕರಾದವರಿದ್ದಾರೆ, ಬಡತನದ ಸಭ್ಯತೆಯಥೇಚ್ಚರಿಯಾಗಿ ಉಳ್ಳವರು; ಬಡವರೂ ಇದ್ದಾರೆ ಸಿರಿವಂತರಂತೆ ಗಾಂಭೀರ್ಯ ತಳೆದವರು. ಧನಿಕರಲ್ಲ ಅಗ್ರಗಣ್ಯನಾದವನು ಯಾರು? ಬಡವರ ದುಃಖಗಳನ್ನು ಕೇಳುವವನು. ಪುಣ್ಯವಂತನಾದ ಬಡವನು ಯಾರು? ಸಿರಿವಂತರ ಭೋಗವನ್ನು ಕಂಡು ಗೋಳಾಡಿದೆ ಇರುವವನು?’

ನನಗೆ ಹೀಗೆ ಹೇಳಿ ಕಾಡಿ ನನ್ನ ಪ್ರತಿವಾದಿಯ ಕಡೆಗೆ ತಿರುಗಿಹೇಳಿದ : “ಸಿರಿವಂತರಾದವವರೆಲ್ಲ ಪಾಪಿಗಳು ಎಂದಿರುವ ಎಲೆ ಅಣ್ಣಿ, ಅವರು ತ್ಯಜಿಸಬೇಕಾದುದನ್ನು ಸೇವಿಸುತ್ತೇ ಮತ್ತು ರಾಗಿರುವರೆಂದು ಹೇಳಿದೆ. ಅಂಥವರೂ ಇದ್ದಾರೆ, ಜಿಪ್ಪಣತನದಲ್ಲಿ ಗಟ್ಟಿಗರಾದವರು. ಸುಮೃಸೇ ಹಣ ಪೂಳಿಡುವುದು, ತಾವು ತಿನ್ನದೆಹೋಗುವುದು, ಇತರಿಗೂ ಕೊಡುದಿರುವುದು. ಕಾಮ ಆವರಿಸಿದರೇನು, ನೇರೆ ಬಂದು ಲೋಕಕೊಚ್ಚಿದ್ದೋದರೆ ಏನು, ತಾವು ರಕ್ಷಣೆಯುಳ್ಳವರೆಂದು ಹಲವರು ಬಡವರನ್ನು ವಿಚಾರಿಸುತ್ತಾರೆ. ದೇವನು ತಮ್ಮ ಮೇಲೆ ಕೋಪ ಮಾಡಬಹುದು ಎಂಬುದನ್ನು ಅರಿಯದೆ ಹೇಳಿಕೊಳ್ಳುವರು :

‘ಆಸರೆಯ ಕಾಣದೆಲೆ ಅಳಿವರಾಯಿತ್ತೇನು,

ಬೇಕಾದುದೆಲ್ಲವೂ ಇರುತ್ತಿಹುದು ಎಮುಗಿಗೆ.

ಪ್ರಳಯವಾಗುತ್ತ ನೀರು ಹರಿದು ತುಂಬಿರಲೇನು,

ಈಜುತ್ತಿಹ ಬಾತಿಗೇನಾದರೂ ಭಯುವುಂಟ್? ’

ತುಳ್ಳಿನಾ ಮಾತಿಷ್ಟು ತಾನು ಉಳಿದರೆ ಆಯ್ತು

ಮಿಕ್ಕ ಲೋಕಪುಯೆಲ್ಲ ಸತ್ತರವರ್ಗೇನಾಯ್ತು?

ನೀನು ವರ್ಣಿಸಿದಂಥ ಸಿರಿವಂತರೂ ಇದ್ದಾರೆ. ಇಲ್ಲವೇನ್ನುವುದಕ್ಕಾಗುದು. ಆದರೆ ನೋಡು, ಇನ್ನೊಂದು ಪಂಗಡದ ಜನರೂ ಇದ್ದಾರೆ. ಅವರ ಪಂಕ್ತಿಯಲ್ಲಿ ಎಳ್ಳ ಸಭ್ಯರಿಗೂ ಧಾರಾಳವಾದ ಉಟ್ಟಿ ಉಂಟು. ದಾನಕ್ಕೆಂದು ಹರಕೆ ಹೊತ್ತುವರು ಅವರು. ಎಲ್ಲೆಲ್ಲಿ ಕೇಳಬೇಕೊ ಅಲ್ಲೆಲ್ಲ ಅವರು ಕ್ಕುಮೆ ಬೇಡುವರು; ಎಲ್ಲೆಲ್ಲಿ ನಮ್ಮತೆ ತೋರಬೇಕೊ ಅಲ್ಲೆಲ್ಲ ತೋರುವರು. ಹೀಗೆ ಸಾಧಿಸುತ್ತೇ ಇರುವರು ಇಹವರಗಳಿರದನ್ನು. ದೇಶದೇಶದ ಒಡೆಯ, ಧರ್ಮದ ನ್ಯಾಯದ ಮುಂದಾಳು, ಜಯಶಾಲಿ, ಸುಲೇಮಾನನಿಂದಲೆ ಇಳಿದುಬಂದ ಗದ್ದುಗೆಯಲ್ಲಿ ಇರುವವನು ಆದಮುನಷ್ಟರುದ್ದಿನೋ ಅತಾಬಕ್ ಅಭಾಬಕರ್ ಸಾದ್— ಅವನಿಗೆ ದೇವರು ಜಯ ಕೊಡಲಿ, ಆಯಸ್ಸು ಕೊಡಲಿ, ಶಾಂತಿ ಕೊಡಲಿ! — ಅಂತಹ ಅರಸನ ಅಚ್ಚುಕಟ್ಟಿಗೆ ತಕ್ಕ ಪ್ರಜೆಗಳೆನ್ನಿಸಿಕೊಂಡಿರುವರು.

— ಆದಮನ ಕುಲಕ್ಕೆಲ್ಲ ನೀನು ತೋರುವ ಪ್ರೇಮ

ತಂದೆ ಮಗನಿಗೆ ತೋರನೆಲು ಬಾಧಕವೇನು?

ಮನುಜಿಗೆ ಹಿರಿಯ ಕರುಣೆಯ ತೋರೆ ಆದೇವ  
ಸಿನ್ಹಸಿರಿಸಿದನೆಮ್ಮೆ ಈ ಜಗತೆ ದೂರೆಯಾಗಿ!—”

పీగే ఓడుత్తిత్తు కాజియ వాగ్య రి. అవన నుడియేండ  
ఆ శునురి నమ్మ లూహగే ఏం వేగ తాళ కారుత్తిత్తు. త!  
తగ్గసి అవన తీమానక్కె ఒప్పిదేవు. జగళ మాడిద తప్ప  
క్షేమే చేండిదేవు. శాంతి సంధానక్కె తిరుగిదేవు. ఒబ్బరొబ్బ  
సిరవన్ను ఒబ్బరొబ్బర పాదదల్లట్టు, ఒబ్బరొబ్బరనప్పి, తుంటల  
చేడవెందు నిధరిసి యుద్ధ ప్రశరణవన్ను శాంతిగే తిరుగి  
బట్టేవు. ఈ ఎరదు నుడిగళ మంగళ కాడి ముగసిదేవు.

ఎలె బడవ, సుఖదుకిలు తిరుగళేగే మరుగదిరు,

సత్కరూ కట్టలేగే ఒయున్నపుదు ఈ గోధు.

ఎలై ధ్వనిక, కొడుగ్గెయ్య తోరయ్య ఇరువందు

ಇಹವರಗಳೆರಡರಲ್ಲಿ ಸುಖವುಂಟು ಇದರಿಂದ.

91-45. బెంగళూరు సిటి బెంగళూరు స్టేషన్లల్ని ఈవరంటిండింటిరాద  
జి. శ్రీనివాసరాయరవరు ముంద్రిసిరువరు









